

July 18, 2023

To, BSE Limited Corporate Relationship Department Phiroze Jeejeebhoy Towers Floor 25, Dalal Street, Mumbai - 400001 Scrip: 532478

National Stock Exchange of India Limited Listing Departments, Exchange Plaza, 5<sup>th</sup> Floor, P. No. C/1, G Block Bandra-Kurla Complex, Bandra (East), Mumbai – 400051 **Scrip: UBL** 

Dear Sir,

#### Sub: Submission of Newspaper Publication for Notice of Annual General Meeting to be held on August 10, 2023

Pursuant to Regulation 47 of the Securities and Exchange Board of India (Listing Obligations and Disclosure Requirements) Regulations, 2015, as amended from time to time, we hereby enclose copies of Notice of Twenty-Fourth Annual General Meeting of the members of the Company shall be held on Thursday, August 10, 2023 duly published in the following newspapers:

- 1. Financial Express, All Editions in English
- 2. Kannada Prabha, Karnataka in Kannada

You are requested to kindly take the above information on record.

Thanking you,

Yours faithfully, For UNITED BREWERIES LIMITED

Amit Khera

Digitally signed by Amit Khera Date: 2023.07.18 12:14:16 +05'30'

AMIT KHERA Company Secretary and Compliance Officer

**FINANCIAL EXPRESS** 



# NMDC Limited (A GOVERNMENT OF INDIA ENTERPRISE)

'Khanij Bhavan', 10-3-311/A, Castle Hills, Masab Tank, Hyderabad - 500 028 CIN: L13100TG1958GOI001674

#### CONTRACTS DEPARTMENT Pre-Tender Meeting Notice Dated: 18/07/2023

NMDC Limited, A "NAVARATNA" Public Sector Company under Ministry of Steel, Govt. of India, invites experienced, reputed and competent domestic bidders to participate in the Pre-Tender Meeting on 21/07/2023 (11.00 Hrs.) for the work of "Design, Engineering, Supply, Erection, Testing and Commissioning of new 7 MTPA Screening & Beneficiation Plant (SP-II) along with construction of Tailing Dam at Donimalai. Karnataka on Turnkey basis".

Venue of the Meeting: M N Dastur & Company (P) Ltd., P 17, Mission Row Extension, Kolkata - 700 013.

For obtaining the details Brief agenda of the meeting, Preliminary scope of work, Time schedule, project site etc. the bidders may visit NMDC website http://www.nmdc.co.in Further, for any queries the bidders may also contact following officials directly or through email:

Mr. S Sahoo, AGM (Mech.) - NMDC Ltd. (M: 9490479089) contracts@nmdc.co.in Mr. Anirban Biswas, Sr. Principal Engineer- M N Dastur (M: 9433332898) Anirban.B@dastur.com

Executive Director (Works)

UJALAA MILK PRODUCER COMPANY LTD. First Floor, Plot No 110,111- A, R.K. Puram. Near Kala Badal Samudayik Bhawan,Kota, Rajasthan-324010 Phone: +91 70142-01439; Email:purchase@ujalaamilk.com

NOTICE INVITING BIDS

We seek Invitation of Bids (IFB) for supply of AL cans under Dairy value chain project supported by Rajasthan Grameen Aajeevika Vikas Parishad (RAJEEVIKA) for:

SI	IFB No	Brief Description	Last date and time		
No.		of Items	for submission of Bids		
	UJALAA:	THE SUPPLY OF ALUMINIUM	21 AUGUST		
	2023-24:OT:	ALLOY MILK CANS WITH LIDS-	2023,		
	ALCAN:JULY01	Capacity 40 Litre (3100 nos.)	11:00 AM		
The	ALCAN:JULY01 Capacity 40 Litre (3100 nos.) 11:00 AM e tender document will be available on request through e-mail to rchase@ujalaamilk.com or obtained from the aforesaid office. Interested ties may refer to the document for timelines, gualification, specification and				

Any corrigendum/amendment will be notified through email to the parties who have shown their written interest only. Sd/

> Chief Executive Ujalaa Milk Producer Company Limited

OFFER OPENING PUBLIC ANNOUNCEMENT CUM CORRIGENDUM TO THE DETAILED PUBLIC STATEMENT, PURSUANT TO AND IN ACCORDANCE WITH REGULATION 18(7) OF THE SECURITIES AND EXCHANGE BOARD OF INDIA (SUBSTANTIAL ACQUISITION OF SHARES AND TAKEOVERS) REGULATIONS, 2011, AND SUBSEQUENT AMENDMENTS THERETO "SEBI (SAST) REGULATIONS"), FOR THE ATTENTION OF THE PUBLIC SHAREHOLDERS OF

# **JAGJANANI TEXTILES LIMITED**

#### CIN: L17124RJ1997PLC013498

Registered Office: SCOs 33 and 34, RIICO Shopping Complex, Bagru Ext. I, Jaipur - 303007, Rajasthan, India. Tel No.: 0141 - 4104745; Email: jtlsgv@gmail.com; Website: www.jagjanani.com

This Offer Opening Public Announcement cum Corrigendum to the Detailed Public Statement ("Offer Opening Public Announcement cum Corrigendum") is being issued by Fedex Securities Private Limited, the Manager to the Open Offer ("Manager to the Offer" or "Manager"), for and on behalf of the Mr. Manojbhai J. Patel ("Acquirer I") and Mr. Avanishkumar Manojkumar Patel ("Acquirer II") (hereinafter collectively referred to as the "Acquirers") along with Mr. Surendra Shah ("PAC"), pursuant to and in accordance with Regulation 18(7) of the Securities and Exchange Board of India (Substantial Acquisition of Shares and Takeovers) Regulations, 2011 and subsequent amendments thereto ("SEBI (SAST) Regulations"), in respect of the Open Offer for acquisition of up to 40,56,000 (Forty Lakhs Fifty-Six Thousand only) fully paid-up Equity Shares of face value of Rs. 10/- (Rupees Ten only) each, representing the 26% of the Voting Capital of Jagjanani Textiles Limited ("Target Company"), at a price of Rs. 6.50/- (Rupees Six and Fifty Paise only) per Equity Share ("Offer Price") payable in cash.

This Offer Opening Public Announcement cum Corrigendum should be read in continuation of and in conjunction with:

- a) the Public Announcement dated April 06, 2023, in relation to the Offer ("PA");
- b) the Detailed Public Statement ("DPS") that was published on April 15, 2023 in the Financial Express Newspaper (English All Editions), Business Remedies (Jaipur Edition) and Jansatta (Hindi - All Editions):
- c) the Corrigendum to the Detailed Public Statement ("Corrigendum to DPS") that was published on April 21, 2023 in the Financial Express Newspaper (English All Editions), Business Remedies (Jaipur Edition) and Jansatta (Hindi - All Editions);
- d) the Draft Letter of Offer ("DLOF") filed with the Securities and Exchange Board of India ("SEBI") on April 24, 2023;
- e) the Letter of Offer ("LOF") dated July 07, 2023 along with Form of Acceptance ("FOA") & Share Transfer Form. This Offer Opening Public Announcement cum Corrigendum is being published in all the newspapers in which the DPS was published. For the purposes of this Offer Opening Public Announcement cum Corrigendum the following terms would have the meaning assigned to them herein below:
- "Identified Date" means July 05, 2023, being the date falling on the 10th (tenth) working day prior to the commencement of the Tendering Period;
- "Public Shareholders" shall mean all the public shareholders of the Target Company who are eligible to tender their Equity Shares in the Offer, except: (i) the Acquirers, (ii) b) parties to the underlying SPA (as defined below) including persons deemed to be acting in concert with such parties to the SPA, as the case may be and (iii) the Promoter and Promoter Group of the Target Company.
- "Tendering Period" means the period from Wednesday, July 19, 2023 to Tuesday, August 01, 2023 (both days inclusive). C) All Capitalized terms used but not defined in this Offer Opening Public Announcement cum Corrigendum shall have the meaning assigned to such terms in the LOF. Offer Price: The offer price is Rs. 6.50/- (Rupees Six and Fifty Paise only) per Offer Share ("Offer Price") of the Target Company payable in cash.

# UNITED BREWERIES LIMITED

Registered Office: "UB Tower", UB City, #24 Vittal Mallya Road, Bengaluru - 560 001. Telephone: +91-80-45655000 Fax: +91-80-22211964 / 22229488 CIN: L36999KA1999PLC025195 Website: www.unitedbreweries.com. Email: ublinvestor@ubmail.com

# NOTICE

Notice is hereby given that the Twenty-Fourth Annual General Meeting ("the AGM") of the members of UNITED BREWERIES LIMITED ("the Company") shall be held on Thursday, August 10, 2023 at 1.00 p.m. (IST) through Video Conferencing ("VC")/Other Audio-Visual Means ("OAVM") in compliance with Circulars, issued by the Ministry of Corporate Affairs (MCA) and Securities and Exchange Board of India (SEBI), whereby Companies are permitted to conduct Annual General Meeting (AGM) through VC/OAVM, without the physical presence of Members at a common venue, to transact the business as set out in the Notice of the AGM.

In compliance with the above circulars, electronic copies of the Notice of the AGM and Annual Report for the year ended March 31, 2023 have been sent to all the shareholders/members by e-mail, whose email addresses are registered with the Company/Depository Participant(s). These are also be made available on the Company's website, www.unitedbreweries.com and also available on the website of the Central Depository Services (India) Limited (CDSL) viz., http://www.evotingindia.com and websites of the Stock Exchanges i.e. BSE Ltd and National Stock Exchange of India Limited at http://www.bseindia.com and http://www.nseindia.com respectively.

The Register of Members and the Share Transfer Books of the Company shall remain closed from Friday, August 04, 2023 to Thursday, August 10, 2023 (both days inclusive) in connection with the AGM and payment of Dividend, if approved at the AGM.

Dividend on Equity Shares at the rate of Rs. 7.50 per Equity Share of Re.1/-each (i.e., 750%) for the financial year ended March 31, 2023 post its declaration at this AGM shall be paid to the Members whose names appear:

- a. as Beneficial Owners as at the close of business hours on Thursday, August 03, 2023, as per the list to be furnished by the Depositories in respect of the Shares held in electronic form, and
- b. as Members in the Register of Members of the Company as on Thursday, August 10, 2023.

Dividend once approved by the Members in the ensuing AGM, will be paid electronically through online transfer to those Members who have updated their bank account details. For Members who have not updated their bank account details, the demand drafts/cheques shall be sent out to their registered addresses through postal facility.

The Company has provided remote e-voting facility through CDSL enabling the shareholders to cast their vote electronically on Resolution set in the Notice.

## The Remote e-voting facility shall be available during the following period only

Commencement of Remote e-voting	Monday, August 07, 2023, at 9:00 a.m.
End of Remote e-voting	Wednesday, August 09, 2023, at 5:00 p.m.

The Cut-off-Date for ascertaining members who are eligible to cast their vote on Resolution through Remote e-voting and voting at the AGM is Thursday, August 03, 2023 (the "Cut-off-Date"). A person whose name is recorded in the Register of Members or in the Register of Beneficial Owners maintained by the depositories as on the "Cut-off-Date" only shall be entitled to avail the facility of Remote e-voting as well as voting at the AGM. Notice of AGM has been sent to all the members, whose names appeared in the Register of Members/Record of Depositories as on Friday, July 07, 2023. Persons who becomes a member of the Company after the dispatch of Notice of AGM and holding shares as on the Cut-off-Date, may refer to the notice available in Company's website www.unitedbreweries.com or in CDSL's e-voting website i.e. http://www.evotingindia.com.

Once the vote on a resolution is cast by the Member, the member cannot modify it subsequently.

Members may participate through VC in the AGM even after casting their votes through remote e-voting but shall not be allowed to cast their vote again at the AGM.

Members are requested to read the instructions pertaining to remote e-voting provided in the Notice of AGM carefully. In case of any queries, you may refer the Frequently Asked Questions (FAQs) for Shareholders and e-voting user manual for Shareholders available at the download section of http://www.evotingindia.com or send a request through Email to helpdesk.evoting@cdslindia.com. Members may also contact (i) Mr. Rakesh Dalvi, Senior Manager of CDSL on Tel. No.: 022-2305 8542 or (ii) Mr. Vijayagopal of Integrated Registry Management Services Private Limited on Tel. Nos.: 080-2346 0815 to 080-2346 0818 at the designated Email-ID: blr@integratedindia.in or (iii) Mr. Santosh Rajput, an official of the Company on Email-ID: ublinvestor@ubmail.com for any grievances connected with voting by electronic means. Members may note that the Income Tax Act, 1961 ("the IT Act") as amended by the Finance Act, 2020, mandates that dividends paid or distributed by a Company after April 01, 2020 shall be taxable in the hands of the Members. The Company shall therefore be required to deduct tax at source (TDS) at the time of making the payment of dividend. In order to enable us to determine the appropriate TDS rate as applicable, Members are requested to submit the documents mentioned herein. The Company requests all the Members to kindly update the details mentioned herein in their respective demat account(s) maintained with the Depository Participant(s) ("DP") for equity shares held in demat mode or with the Registrar and Share Transfer Agent of the Company-Integrated Registry Management Services Private Limited ("RTA"), in case of equity shares held in physical form, on or before August 3, 2023, if not already done, as the same would be used for the purpose of complying with the applicable TDS provisions and filing of statement of specified financial transactions in terms of section 285BA(1) of the ITAct:

Recommendations of the Committee of Independent Directors of the Target Company ("IDC"): The Committee of Independent Directors of the Target Company ("IDC") published its recommendation on the Offer on Saturday, July 15, 2023 in the same newspapers in which DPS was published. A summary of the relevant extract of the IDC recommendation is given below:

Members of the Committee of Independent Directors	1. Mr. Rajesh Chunilal Shah - Chairman     2. Mr. Shakti Singh Shekhawat - Member     3. Mrs. Kavita Jain – Member		
Recommendation on the Open Offer, as to whether the Offer is fair and reasonable	Based on the review of the PA, DPS, Corrigendum to the DPS, DLOF, Valuation report dated April 06, 2023 and July 07, 2023 issued by CA Rohit Maloo, Registered Valuer and Letter of Offer issued by the Manager to the Open Offer on behalf of the Acquirers and PAC, the IDC is of the opinion that the Offer is fair and reasonable and offer price of Rs. 6.50/- (Rupees Six and Fifty Paise only) per Equity shares is in accordance with the SEBI (SAST) Regulations, 2011. However, the public shareholders of the Target company are advised to independently evaluate the Open Offer and take informed decision about tendering the Equity shares held by them in the Open Offer.		
Summary of reasons for recommendation	IDC has reviewed the PA dated April 6, 2023, the DPS dated April 15, 2023, Corrigendum to DPS dated April 21, 2023, DLOF dated April 24, 2023 and LOF dated July 07, 2023. The IDC had also taken into consideration the Valuation report dated April 06, 2023 and July 07, 2023 issued by CA Rohit Maloo, Registered Valuer (IBBI Registration No.: IBBVRV/06/2019/11827). Based on the above, the IDC is of the opinion that the Offer Price of Rs. 6.50/- (Rupees Six and Fifty Paise only) is proposed to be payable in cash & there are no competing offers. Further, the Open Offer to the Public Shareholders of the Target Company is in compliance with the requirements of the Regulations and is fair and reasonable. However, Public Shareholders are advised to independently evaluate the Open Offer and take informed decision about tendering the Equity shares held by them in the Open Offer.		
Details of Independent Advisor (if any)	None.		
Voting pattern (Assent/Dissent)	The recommendations were unanimously approved by the members of IDC.		

#### Other details of the Open Offer: 3.

- 3.1. The Open Offer is being made under Regulation 3(1) and 4 of the SEBI (SAST) Regulations to the Public Shareholders of the Target Company.
- 3.2. The Open Offer is not a competing offer in terms of Regulation 20 of the SEBI (SAST) Regulations. Further, there has been no competing offer(s) to this Open Offer. The Open Offer is not conditional upon any minimum level of acceptance in terms of Regulation 19(1) of the SEBI (SAST) Regulations.
- 3.3. The dispatch of the LOF to all the Public Shareholders of the Target company holding Equity shares as on Identified date has been completed (either through electronic or physical mode) dated Wednesday, July 12, 2023 in accordance with Regulation 18(2) of the SEBI (SAST) Regulations. The Identified Date was relevant only for the purpose of determining the Public Shareholders as on such date to whom the LOF was to be sent. It is clarified that all the Public Shareholders (even if they acquire Equity Shares and become shareholders of the Target Company after the Identified Date) are eligible to participate in the Offer. A copy of the Letter of Offer (which includes the FOA and Form SH-4 for Public Shares holding shares in physical form) is expected to be available on the website of SEBI (www.sebi.gov.in) from which the Public Shareholders can download / print the same in order to tender their Equity shares in the Open offer.
- 3.4. In case of non-receipt/ non- availability of the FOA, the application can be made on plain paper in writing signed by the shareholder(s) during the Tendering Period along with the following details:
  - In case the Equity Shares are held in dematerialized form: Public shareholders who desire to tender their Equity Shares in the electronic / dematerialized form: a) under the Offer would have to do so through their respective Selling Brokers by giving the details of Equity Shares they intend to tender under the Offer and as per the Procedure for Acceptance and Settlement of the Offer specified in section 9 page number 44 of the LOF.
  - In case of Equity Shares are held in physical form: Public Shareholders holding Equity Shares in physical form may participate in the Open Offer through their b) respective Selling Broker by providing the relevant information and documents as per the Procedure for Acceptance and Settlement of the Offer specified in section 9 page number 44 of the LOF. Public Shareholders must ensure that the FOA, along with Share Transfer Form (SH - 4) and the requisite documents must reach the Registrar to the Offer within 2 (two) days of bidding by the Selling Broker.

Public Shareholders have to ensure that their order is entered in the electronic platform to be made available by BSE before the closure of the Open Offer.

#### Any other changes suggested by SEBI and incorporated in LOF:

In accordance with Regulation 16(1) of the SEBI (SAST) Regulations, the Draft Letter of Offer dated April 24, 2023 ("DLOF") was submitted to SEBI on April 24, 2023 SEBI issued its observations on the DLOF vide its communication letter dated July 03, 2023. The comments as specified in the Observation letter have been duly incorporated in the LOF.

#### Material Updates: 5.

There have been no material changes in relation to the Offer since the date of the DPS, save as otherwise disclosed in Offer Opening Public Announcement cum Corrigendum published in all the newspapers in which the DPS was published.

#### Details regarding the status of Statutory and other Approvals: 6.

To the best of the knowledge of the Acquirers, as on the date of this Offer Opening Public Announcement cum Corrigendum, there are no statutory, regulatory or other approvals required to acquire the Offer Shares that are validly tendered pursuant to the Open Offer or to complete this Offer. However, in case any further statutory or other approval becomes applicable prior to the completion of the Open Offer, the Open Offer would also be subject to such other statutory or other approval(s) being obtained.

## **Revised Schedule of Activities:**

Sr. No.	Activity	Original Schedule of Activities	Revised Schedule of Activities <sup>(2)</sup>
1.	PA for open offer	Thursday, April 06, 2023	Thursday, April 06, 2023
2.	Date of publishing of Detailed Public Statement	Monday, April 17, 2023	Monday, April 17, 2023
3.	Last date of filing Draft Letter of Offer with SEBI	Monday, April 24, 2023	Monday, April 24, 2023
4.	Last date for public announcement for competing offer(s) #	Wednesday, May 10, 2023	Wednesday, May 10, 2023
5.	Last date for receipt of comments from SEBI on the Letter of Offer	Wednesday, May 17, 2023	Monday, July 03, 2023
6.	Identified Date*	Friday, May 19, 2023	Wednesday, July 05, 2023
7.	Date by which the Letter of Offer is to be dispatched to the Equity Shareholders whose name appears on the register of members on the Identified Date.	Friday, May 26, 2023	Wednesday, July 12, 2023
В.	Last Date by which the committee of the independent directors of the Target Company shall give its recommendation to the shareholders of the Target Company for this Offer.	Tuesday, May 30, 2023	Monday, July 17, 2023 ^
9.	Last date for revising the Offer Price / Offer Size.	Thursday, June 01, 2023	Tuesday, July 18, 2023
10.	Date of publication of Offer Opening Public Announcement in the Newspapers.	Thursday, June 01, 2023	Tuesday, July 18, 2023
11.	Date of commencement of the Tendering Period (Offer Opening Date).	Friday, June 02, 2023	Wednesday, July 19, 2023
12.	Date of closure of the Tendering Period (Offer Closing Date).	Thursday, June 15, 2023	Tuesday, August 01, 2023
13.	Last date of communicating the rejection/ acceptance and completion of payment of consideration or refund of Equity Shares to the Equity Shareholders of the Target Company.	Friday, June 30, 2023	Thursday, August 17, 2023
14.	Last date for publication of post-Offer public announcement in the Newspapers.	Friday, July 07, 2023	Thursday, August 24, 2023
15.	Last date for filing of final report with SEBI	Friday, July 07, 2023	Thursday, August 24, 2023

- 1. Valid PAN
- 2. Residential status as per the ITAct
- 3. Category of the Members
- 4. E-mail address
- Residential address

As the Members may be aware, that in accordance with the provisions of the Income-tax Act, 1961 ("IT Act") as amended by the Finance Act, 2020, dividends paid or distributed by the Company on or after April 1, 2020, shall be taxable in the hands of Members. Accordingly, the Company is required to deduct tax at source ("TDS") at rates as applicable, at the time of making payment of the Dividend. To enable us to determine the appropriate TDS rate as applicable. Members/shareholders are requested to submit relevant documents, as specified in the Notice of the AGM which has been sent to all the members by e-mail and is also available on the Company's website, www.unitedbreweries.com, in accordance with the provisions of the IT Act.

Details of TDS which would be applicable on the Dividend are as follows:

For resident shareholders: taxes shall be deducted at source under Section 194 of the IT Act, as follows -

Shareholders having valid Permanent Accounting Number (PAN)	10% * or as notified by the Government of India
Shareholders not having PAN/valid PAN	20% ** or as notified by the Government of India

\*As per the Finance Act, 2021, Section 206AB has been inserted effective July 1, 2021, wherein higher rate of tax (twice the specified rate) would be applicable on payment made to a shareholder who is classified as 'Specified Person' as defined under the provision of the aforesaid Section.

\*As per Section 139AA of the IT Act, every person who has been allotted a PAN and who is eligible to obtain Aadhaar, shall be required to link the PAN with Aadhaar. In case of failure to comply with this, the PAN allotted shall be deemed to be invalid/inoperative and he/she shall be liable to all consequences under the IT Act and tax shall be deducted at the higher rates as prescribed under the IT Act.

However, no tax shall be deducted on the dividend payable to a resident individual shareholder if the total dividend to be received by them during Financial Year 2023-24 does not exceed Rs.5,000/-, and also in cases where shareholders provide Form 15G/Form 15H (Form 15H is applicable to resident individual shareholders aged 60 years or more) subject to condition specified in the IT Act. Resident shareholders may also submit any other document as prescribed under the IT Act to claim a lower/nil withholding of tax. PAN is mandatory for shareholders providing Form 15G/Form 15H or any other document as mentioned above.

For non-resident shareholders, taxes are required to be withheld in accordance with the provisions of Section 195 and other applicable sections of the IT Act, at the rates in force. The withholding tax shall be at the rate of 20%\*\* (plus applicable surcharge and cess) or as notified by the Government of India on the amount of dividend payable. However, as per Section 90 of the IT Act, non-resident shareholders have the option to be governed by the provisions of the Double Tax Avoidance Agreement (DTAA), read with Multilateral Instrument (MLI) between India and the country of tax residence of the shareholders if they are more beneficial to them. For this purpose, i.e., to avail the benefits under the DTAA read with MLI, non-resident shareholders will have to provide the following:

- Copy of the PAN card allotted by the Indian income tax authorities duly attested by the shareholders or details as prescribed under rule 37BC of Income tax Rules, 1962.
- Copy of Tax Residency Certificate for the financial year 2023-24 obtained from the revenue or tax authorities of the country of tax residence, duly attested by shareholders.
- Electronic Form 10F as per notification no. 03/2022 dated July 16, 2022 issued by the Central Board of Direct Tax [Notification can be read under notification-no-3-2022-systems.pdf (incometaxindia.gov.in). Form 10F can be obtained electronically through the e-filing portal of the income tax website at https://www.incometax.gov.in/iec/foportal.
- Self-declaration by the shareholders of having no permanent establishment in India in accordance with the applicable tax treaty

As disclosed in the Draft Letter of Offer.

(2) Where last dates are mentioned for certain activities, such activities may take place on or before the respective last dates

# As on the date of the LOF, there has been no competing offer.

\*Date falling on the 10" Working Day prior to the commencement of the Tendering Period. The Identified Date is only for the purpose of determining the names of the shareholders as on such date to whom the Letter of Offer shall be sent. All owners (registered or unregistered) of Equity Shares of the Target Company (except the Acquirers) and party to SPA) are eligible to participate in the Offer any time before the closure of the Offer.

The Committee of the Independent Directors of the Target Company has published its recommendations on the Open Offer on Saturday, July 15, 2023 in the same newspaper in which DPS was published.

The Acquirers accept full responsibility for the information contained in this Offer Opening Public Announcement cum Corrigendum (except for the information pertaining to the Target Company, which has been sourced from publicly available sources or from information published or provided by the Target Company) and also for the obligations of the Acquirers as laid down in the SEBI (SAST) Regulations in respect of the Open Offer. The Acquirers would be severally and jointly responsible to ensure compliance with the SEBI (SAST) Regulations.

This Offer Opening Public Announcement cum Corrigendum is expected to be available on SEBI's website at www.sebi.gov.in.

### ISSUED ON BEHALF OF THE ACQUIRERS BY MANAGER TO THE OFFER

### FEDEX SECURITIES PRIVATE LIMITED

3" Floor, B Wing, Jay Chambers, Dayaldas Road, Vile Parle - (East), Mumbai - 400 057, Maharashtra, India Tel No.: +91 81049 85249 E-mail: mb@fedsec.in Website: www.fedsec.in SEBI Registration Number: INM000010163 Investor Grievance E-mail: mb@fedsec.in Contact Person: Saipan Sanghvi

#### For and on behalf of the Acquirers and PAC

Sd/-Mr. Manojbhai J. Patel ("Acquirer I")

Sd/-Mr. Avanishkumar Manojkumar Patel ("Acquirer II")

Sd/-Mr. Surendra Shah PAC

Place: Ahmedabad

Date: July 17, 2023





Self-declaration of beneficial ownership by the non-resident shareholder

· Any other documents as prescribed under the IT Act for lower withholding of taxes if applicable, duly attested by the shareholders.

In case of Foreign Institutional Investors ("FII")/Foreign Portfolio Investors ("FPI"), tax will be deducted under Section 196D of the IT Act @ 20%\*\* (plus applicable surcharge and cess) or rate provided in relevant DTAA, read with MLI, whichever is more beneficial, subject to the submission of the above documents, if applicable.

\*\*As per the Finance Act, 2021, Section 206AB has been inserted effective July 1, 2021, wherein higher rate of tax (twice the specified rate) would be applicable on payment made to a shareholder who is classified as 'Specified Person' as defined under the provisions of the aforesaid section. However, in case a non-resident shareholder or a non-resident FPI/FII, the higher rate of tax as mentioned in Section 206AB shall not apply if such non-resident does not have a permanent establishment in India.

The aforementioned documents are required to be uploaded on the RTA's web-portal at https://www.integratedindia.in/Exemption FormSubmission\_ubl.aspx on or before Saturday, August 5, 2023. Shareholders/members are requested to visit aforesaid web-portal for more instructions and information on this subject. No communication would be accepted from shareholders after Saturday, August 5, 2023 regarding tax determination/tax deduction/tax withholding matters and on Thursday, August 31, 2023, in relation to request to pass on credit to person other than registered Member.

The Company is obligated to deduct tax (TDS) based on records available with the RTA on the Book Closure date and no request will be entertained for revision of TDS return. Application of TDS rate is subject to, necessary verification of details as provided by the members to the Company or to the RTA. The tax credit can be viewed by Members in Form 26AS after October 31, 2023 by logging with their login credentials at 'TRACES' https://tdscpc.gov.in/app/login.xhtml or the e-filing website of the Income Tax department of India https://incometax.gov.in/home.

Above communication on TDS sets out the provisions of law in a summary manner only and does not purport to be a complete analysis or listing of all potential tax consequences.

Members/shareholders are advised to consult with their own tax advisors for the tax provisions that may be applicable to them.

All documents referred to in the Notice has also available for electronic inspection without any fee by the members from the date of circulation of the Notice up to the date of AGM i.e., August 10, 2023. Members seeking to inspect such documents can send an email to company's email id: ublinvestor@ubmail.com.

The Twenty-Fourth AGM Notice has been sent to the shareholders in accordance with the applicable laws on their registered email id.

We request to all members to attend the Annual General Meeting (AGM) through Video Conferencing (VC) or Other Audio-Visual Means (OAVM).

Place : Bengaluru Date : July 17, 2023

Surjeat Comm

By Order of the Board, Sd/-AMIT KHERA Company Secretary & Compliance Officer







🔊 ಕನ್ನಡಪ್ರಭ ಮಂಗಳವಾರ 1	8.7.2023 ಬೆಂಗಳೂರು		အာစ်လာခ်ာ ပြန
CHANGE OF NAME CHANGE OF NA		AFFIDAVIT I, P.SREEDHARA, Slo Late K.Puttaiah, aged	ಯುನೈಟೆಡ್ ಬ್ರೂಯರೀಸ್ ಲಿಮಿಟೆಡ್
I, THIPPESH Y.B, aged 47 years, S/o. Mr. Yallappa A.K, residing at 32 years, W/o Shivanand Kula	od, D/o Hameed Abdul Rabeem R/o	about 70 years born on 05th June 1953, residing at No.266/1, 2nd Main, Hanumantha Nagar,	ಯುನೈಟೆಡ್ ಬ್ರೂಯರೀಸ್ ಲಿಮಿಟೆಡ್ ನೋಂದಾಯಿತ ಕಛೇರಿ: "ಯುಬಿ ಟವರ್", ಯುಬಿ ಸಿಟಿ,
No. 513, 10th Main Road, M.C. Layout, Vijayanagar, Bengaluru- Sri. Narayan & Smt. Anasuya, of No.673, 2nd Main, 3rd Ranganathapura, Kamaks	Cross, Harfur Maild Dand Kunhal	Bengaluru-560 019. I declare that my name has been mentioned in SBI records as P. Sridhar	<b>UB</b> ನೋಂದಾಯಿತ ಕಛೇರಿ: "ಯುಬಿ ಟವರ್", ಯುಬಿ ಸಿಟಿ,
560040, have changed my minor Son name From THANMAY Kamataka, India, do hereby	560079, Nagar, K G Halli, Bangalore -	instead of P.SREEDHARA and my date of birth has been recorded as 15.06.1953 instead of	ನಂ. 24, ವಿಟ್ಠಲ್ ಮಲ್ಯಾ ರಸ್ತೆ, ಬೆಂಗಳೂರು – 560 001.
ARIYA T. to THANMAY ARIYA CHAKRAVARTHY vide affidavit from DANAMMA MALAG	y name changed my name from HASINA	05.06.1953. I solemnly affirm and declare that both the names are indicating and referring myself	Telephone: +91-80-4565 5000 Fax: +91-80-22211964 / 22229488 CIN: L36999KA1999PLC025195 Website: www.unitedbreweries.com Email: ublinvestor@ubmail.com
dated 15-07-2023 swom before vide affidavit dated 17.0	vide affidavit dated 08/07/2023,	as a same and one identical person, not different person whatsoever. Vide affidavit dated	ಸೂಚನೆ
Notary H.S. SAKALESH ARADHYA, BENGALURU. sworn to before Advocate an MK Devaki, Bengaluru.	Notary sworn before Notary C.Sharada, Bangalore.	13-07-2023 swom before advocate and notary Anitha Bai, Bengaluru	ಯುನೈಟೆಡ್ ಬ್ರಿವರೀಸ್ ಲಿಮಿಟೆಡ್ ನ ("ದಿ ಕಂಪನಿ") ಸದಸ್ಯರಿಗೆ 2023, ಆಗಸ್ಟ್ 10 ರಂದು ಗುರುವಾರ ಮಧ್ಯಾಹ್ನ 1 ಗಂಟೆಗೆ (IST) ವಿಡಿಯೋ ಕಾನ್ಯರೆನ್ಸ್/ಇತರೆ ಆಡಿಯೋ–ವಿಶುಯಲ್ ಸಾಧನಗಳ ("OAVM") ಮೂಲಕ ಜರಗುವ ಇಪತ್ಪಾಲ್ಯನೇ ವಾರ್ಷಿಕ ಸಾಮಾನ್ಯ ಮಹಾಸಭೆಯ ನೋಟೀಸ್ಅನ್ನು ಕಾರ್ಪೋರೇಟ್ ವ್ಯವಹಾರಗಳ
			ಸಚಿವಾಲಯ (MCA) ಮತ್ತು ಭಾರತೀಯ ಷೇರು ಮತ್ತು ವಿನಿಮಯ ಮಂಡಳ(SEBI) ಸುತ್ತೋಲೆಗಳ ಅನ್ವಯ ಈ ಮೂಲಕ ಸೂಚನೆ ನೀಡಲಾಗಿದೆ. ನೋಟೀಸ್ನಲ್ಲಿ
I, B. MALATHI BAI, W/o B. I, PESHAL RAJ MADHAVARA	JU, age I. GIRISHA METI S/o Sri Rudrappa	I, G. SABEHA AFRIN, R/of Flat. No.	ತಿಳಿಸಿರುವ ಕಲಾಪವನ್ನು ಸಾಮಾನ್ಯ ಸ್ಥಳವೊಂದರಲ್ಲಿ ಸದಸ್ಯರ ಭೌತಿಕ ಹಾಜರಿಯಿಲ್ಲದೆ ನಡೆಸಲು ಕೆಂಪನಿಗಳಿಗೆ ವಿಸಿ/ಒಎವಿಎಂ ಮೂಲಕ ವಾರ್ಷಿಕ ಸಾಮಾನ್ಯ ಸಭೆಗಳನ್ನು ನಡೆಸಲು ಅವಕಾಶದ ಮೇರೆಗೆ ಈ ಏರ್ಪಾಡು ಮಾಡಲಾಗಿದೆ.
Madhusudhana Rao, aged about 73 years, R/at No. 2, 1st 'C' Main, 4th Cross, near Girinagar Circle, Girinagar 2nd Benchmark, Bannerghatta	Klassik Sri Banashankar Nivas, No. 8-8/7, Katla	301, House No. 48, Selvamalligai Nilayam, 1B Cross Road, Balaji	ಮೇಲ್ಯಂಡ ಸುತ್ತೋಲೆಗಳಿಗೆ ಅನುಗುಣವಾಗಿ ಎಜಿಎಂ ನೋಟೀಸ್, 2023, ಮಾರ್ಚ್ 31 ಕ್ಕೆ ಅಂತ್ಯಗೊಂಡ ವರ್ಷದ ವಾರ್ಷಿಕ ವರದಿಯ ಎಲೆಕ್ಟಾನಿಕ್ ಪ್ರತಿಗಳನ್ನು ಕಂಪನಿ / ಡಿಪಾಸಿಟರಿ ಪಾರ್ಟಿಸಿಪೆಂಟ್ಸ್ ಬಳಿ ತಮ್ಮ ಇ–ಮೇಲ್ ವಿಳಾಸ ನೊಂದಾಯಿಸಿಕೊಂಡಿರುವ ಎಲ್ಲ ಸದಸ್ಯರಿಗೆ ರವಾನಿಸಲಾಗುವುದು ಹಾಗೂ ಕಂಪನಿಯ ವೆಬ್ಸ್ಟೆಟ್
near Girinagar Circle, Girinagar 2nd Phase, Banashankari 3rd Stage, Bengaluru South Taluk, Bengaluru- that I have changed my nar	declare Mangalore, Dakshina Kannada,	Layout, Kothanur, Hennur Main Road, Bengaluru-560077, do hereby declare	<u>www.unitedbreweries.com</u> ನಲ್ಲಿ ಲಭ್ಯವಾಗಿಸಲಾಗುವುದು. ಮಾರ್ಚ್ 31, 2023 ಕ್ರೆ ಕೊನೆಗೊಂಡ ವಾರ್ಷಿಕ ಸಾಮಾನ್ಯ ಮಹಾಸಭೆಯ ಟಿಪ್ಪಣಿಯು ಹಾಗೂ ಲೆಕ್ಟ ಮಸ್ತಕ ಮುಕ್ತಾಯವು ಸೆಂಟ್ರಲ್ ಡೆಪಾಸಿಟರಿ ಸರ್ವಿಸಸ್ (ಇಂಡಿಯಾ) ಲಿ (CDSL) viz., <u>http://www.evotingindia.com</u> ಮತ್ತು ಸ್ಟಾಕ್ ವಿನಿಮಯ ಕೇಂದ್ರಗಳ ವೆಬ್ಸ್ಟೆಟ್
560085, do hereby declare that both the names i.e., B. MALATHI and B. PESHAL RAJ MADHAVARAJU, her	AJU to Yelahanka, Bangalore-560064, do hereby declare that both the names i.e., GIRISHA	that I have changed my name from SABEHA AFRIN to G SABEHA AFRIN, henceforth I shall be known	http://www.bseindia.com ಮತ್ತು http://www.nseindia.com ಗಳಲ್ಲಿಯೂ ಸಹ ಲಭ್ಯವಿರುತ್ತದೆ.
MALATHI BAI are one and the same and belongs to me only, now I have changed my name from B. MALATHI to B. vide affidavit dated 13th Jul	arposes, and belongs to me only, henceforth I shall	and called as G SABEHA AFRIN only, vide affidavit dated 17-07-2023,	ಸದಸ್ಯರ ನೋಂದಣಿ ಮತ್ತು ಕಂಪನಿಯ ಷೇರು ವರ್ಗಾವಣೆ ಪುಸ್ತಕಗಳು (ಷೇರ್ ಟ್ರಾನ್ಸ್ ಫರ್ ಬುಕ್ಸ್) ಆಗಸ್ಟ್ 04, 2023 ರ ಶುಕ್ರವಾರದಿಂದ ಆಗಸ್ಟ್ 10, 2023 ರ ಗುರುವಾರದವರೆಗೆ (ಎಲ್ಲಾ ದಿನಗಳನ್ನು ಒಳಗೊಂಡಂತೆ) ಎಜಿಎಂ ಮತ್ತು ಡಿವಿಡೆಂಡ್ ಪಾವತಿಗೆ ಸಂಬಂಧಿಸಿದಂತೆ, ಎಜಿಎಂನಲ್ಲಿ ಅಂಗೀಕರಿಸಲ್ಪಟ್ಟಂತೆ ಮುಚ್ಚಿರುತ್ತದೆ.
MALATHI BAI, vide affidavit dated 14-07-2023, swom before Advocate and HEGDE GANAPATI VENKATRA	Notary MAN at sworn before Advocate and Notary G.R.	sworn before Advocate and Notary DIWAKAR N. KAGAWAD at	ಮಾರ್ಚ್ 31, 2023 ಕೈ ಕೊನೆಗೊಳ್ಳುವ ಹಣಕಾಸು ವರ್ಷಕ್ಕಾಗಿ ಪ್ರತಿಯೊಂದಕ್ಕೆ ರೂ. 7.50/- ರ ಮುಖ ಬೆಲೆಯ ಪ್ರತಿ ಈಕ್ಷಿಟಿ ಷೇರಿಗೆ ರೂ.1/- ರ ದರದಲ್ಲಿ (ಶೇ i.e 750%) ವಾರ್ಷಿಕ ಸಾಮಾನ್ಯ ಮಹಾಸಭೆಯಲ್ಲಿ ಘೋಷಿಸಿದ ಈಕ್ಷಿಟಿ ಷೇರುಗಳ ಲಾಧಾಂಶವನ್ನು ಈ ಕೆಳಕಂಡ ಸದಸ್ಯರಿಗೆ ನೀಡಲಾಗುವುದು.
Notary P.N. NAGESHA at Bangalore. Bangalore.	RAVICHANDRA REDDY at Bangalore.	Bangalore.	ಎ. ಎಲೆಕಾನಿಕ್ ರೂಪದಲ್ಲಿ ಹೊಂದಿದ ಷೇರುಗಳಿಗೆ ಸಂಬಂಧಿಸಿದಂತೆ ಠೇವಣಿದಾರರಿಂದ ಒದಗಿಸಲಡಬೇಕಾದ ಪಟಿಯ ಅನ್ನಯದಂತೆ
AFFIDAVIT CHANGE OF NA	ME CHANGE OF NAME		ಗುರುವಾರ ಆಗಸ್ಟ್ 03, 2023 ವ್ಯವಹಾರದ ಅವಧಿ ಮುಕ್ತಾಯಗೊಂಡಾಗ 'ಫಲಾನುಭವಿ "ಮಾಲೀಕರು' ಎಂಬುದಾಗಿ" ಹೆಸರು ನಮೂದಿಸಲ್ಪಟ್ಟ ಸದಸ್ಯರು ಮತ್ತು
I, DIVYASHREE METI W/o Girisha Meti, aged about 27 years, R/at No. 8-8/7, Katla Board, Krishnanna, Cross, Surathkal		I, ANNAMMA PAPPACHAN, Mother of JC-340149H Sub Maj/	ಬಿ. ಆಗಸ್ಟ್ 10, 2023, ಗುರುವಾರದಂದು ಕಂಪನಿಯ ಸದಸ್ಯರ ರಜಿಸ್ಟರ್ ನಲ್ಲಿ ಸದಸ್ಯರೆಂದು ಹೆಸರು ನಮೂದಿಸಲ್ಪಟ್ಟ ಸದಸ್ಯರು.
Road, Krishnappa Cross, Surathkal, Mangalore, Dakshina Kannada, Karnataka- 575014, presently R/at Yelahanka, Chandra Venkateshaiah, Aged	RA W/o AgedAbout42 years, W/o.Madhusudhana S,	Clk(SD) Reji P resident of Thundiyel	ಮುಂಬರುವ ಎಜಿಎಂ ನಲ್ಲಿ ಅಂಗೀಕಾರ ಪಡೆದ ಕೂಡಲೇ ಡಿವಿಡೆಂಡ್ ಅನ್ನು ತಮ್ಮ ಬ್ಯಾಂಕ್ ವಿವರಗಳನ್ನು ಒದಗಿಸಿರುವ ಸದಸ್ಯರಿಗೆ ಆನ್,ಲೈನ್ ವರ್ಗಾವಣೆ ಮೂಲಕ ಪಾವತಿಸಲಾಗುವುದು. ತಮ್ಮ ಇತ್ತೀಚಿನ ಬ್ಯಾಂಕ್ ವಿವರ ಒದಗಿಸದಿರುವ ಸದಸ್ಯರಿಗೆ ಅವರ ನೊಂದಾಯಿತ ವಿಳಾಸಕ್ಕೆ ಅಂಚೆಯ ಮೂಲಕ ಡಿವಿಡೆಂಡ್ ವಾರೆಂಟ್ / ಡಿಮಾಂಡ್
Bangalore-560064, do hereby declare that both the names i.e., BASAVVA Mahalakshmi Layout, Bar	Cross, residing at No.437, 8th Cross, Manaiakshmi	Veedu, Vill : Thingalkarikkam, PO:Bharathipuram, Dist: Kollam,	ಡ್ರಾಫ್ಟ್ / ಚೆಕ್ ರವಾನಿಸಲಾಗುವುದು.
SHIDDAPPA KARASEERI and DIVYASHREE METI are one and the same changed my name to "GA	I have that, I have changed my name from VEENA	State: Kerala-691312 have changed my Name from ANNAMMA	ಕಂಪನಿಯು ಸೆಂಟ್ರಲ್ ಡೆಪಾಸಿಟರಿ ಸರ್ವಿಸಸ್ (ಇಂಡಿಯಾ) ಲಿ (CDSL) ಮೂಲಕ ರಿಮೋಟ್ ಇ–ಮತದಾನ ಸೌಲಭ್ಯವನ್ನು ಒದಗಿಸಿದೆ. ಷೇರುದಾರರು ನೋಟೀಸ್ನಲ್ಲಿ ಹೊಂದಿಸಲಾದ ರೆಸೆಲ್ಯೂಷನ್ ನಲ್ಲಿ ವಿದ್ಯುನ್ಮಾನವಾಗಿ ಮತ ಚಲಾಯಿಸಲು ಅನುವು ಮಾಡಿಕೊಡಲಾಗುವುದು.
and belongs to me only, henceforth I shall be known and called as DIVYASHREE METI only, vide affidavit dated 15-07-2023, Sworn	Affidavit "VEENA CHANDRA" Vide Affidavit	PAPPACHAN to ANNAMMA and	ರಿಮೋಟ್ ಇ-ಮತದಾನ ಸೌಲಭ್ಯವು ಈ ಕೆಳಕಂಡ ಅವಧಿಯಲ್ಲಿ ಲಭ್ಯವಿರತಕ್ಕದ್ದು.
sworn before Advocate and Notary G.R. RAVICHANDRA REDDY at Bangalore. Advocate and Notary V. Rajar Bangalore.	hekhara, dated:17/07/2023. Sworn before Advocate	DOB 15/06/1954 to 01/01/1950 vide Affidavit dated 11 Jul 2023.	ರಿಮೋಟ್ ಇ–ಮತದಾನ ಪ್ರಾರಂಭ ಆಗಸ್ಟ್ 07, 2023 ರ ಸೋಮವಾರ, ಬೆಳಗ್ಗೆ 9.00 ಗಂಟೆಗೆ ರಿಮೋಟ್ ಇ–ಮತದಾನ ಕೊನೆಗೊಳ್ಳುವುದು ಆಗಸ್ಟ್ 09, 2023 ರ ಬುಧವಾರ, ಸಂಜೆ 5.00 ಗಂಟೆಗೆ
			ರಿಮೋಟ್ ಇ-ವೋಟಿಂಗ್ ಮತ್ತು ಎಜಿಎಂ ವೋಟಿಂಗ್ ಮೂಲಕ ರೆಸಲ್ಯೂಶನ್ ನಲ್ಲಿ ತಮ್ಮ ಮತವನ್ನು ಚಲಾಯಿಸಲು ಅರ್ಹರಾಗಿರುವ ಸದಸ್ಯರನ್ನು ಖಚಿತಪಡಿಸಿಕೊಳ್ಳಲು
		CHANGE OF NAME	ಆಗಸ್ಟ್ 03, 2023ರ ಗುರುವಾರ ("ಕಟ್-ಆಫ್-ಡೇಟ್") ಆಗಿದೆ. ಕಟ್-ಆಫ್-ಡೇಟ್ನಂತೆ ಠೇವಣಿದಾರರು ನಿರ್ವಹಿಸುವ ಸದಸ್ಯರ ನೋಂದಣಿ ಅಥವಾ ಬೆನಿಫಿಷಿಯಲ್ ಮಾಲೀಕರ ರಿಜಿಸ್ತರ್ ನಲ್ಲಿ ಹೆಸರನ್ನು ದಾಖಲಿಸಿರುವ ವ್ಯಕ್ತಿಯು ರಿಮೋಟ್ ಇ–ವೋಟಿಂಗ್ ಮತ್ತು ಮತದಾನದ ಸೌಲಧ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ಎಜಿಎಂ
<b>() Ingersoll Rand</b> සංගත්තාප - තුංශ CIN : L05190KA1921PI	(ಇಂಡಿಯಾ) ಲಿಮಿಟೆಡ್	Koustabh Sarkar, previously called SEEMA SANDA, aged about 27 years presently	ಸೂಚನೆಯಂತೆ ಮಲೈ 07, 2023 ರ ಶುಕ್ರವಾರದಂದು ಸದಸ್ಯರ ನೋಂದಣಿ / ಠೇವಣಿಗಳ ದಾಖಲೆಯಲ್ಲಿ ಹೆಸರು ಕಾಣಿಸಿಕೊಂಡಿರುವ ಎಲ್ಲಾ ಸದಸ್ಯರಿಗೆ ಎಜಿಎಂನ ಸೂಚನೆಯನ್ನು ಕಳುಹಿಸಲಾಗಿದೆ. ಎಜಿಎಂನ ನೋಟೀಸ್ ರವಾನೆಯಾದ ನಂತರ ಕಂಪನಿಯ ಸದಸ್ಯರಾಗುವ ಮತ್ತು ಷೇರುಗಳನ್ನು ಹೊಂದಿರುವ ವ್ಯಕ್ತಿಗಳು
ى CIN : L05190KA1921PI مەرەب مەرەب بىلىغان بىل	、・ C036321	residing at Flat No.203, Sradda Saphire Apartment, Varthur main road, VTC:	ಕಟ್ ಆಫ್ ಡೇಟ್ ನಲ್ಲಿ ಕಂಪನಿಯ ವೆಬ್ಸ್ಟೆಟ್ <u>www.unitedbreweries.com</u> ನಲ್ಲಿ ಅಥವಾ ಸಿಡಿಎಸ್ಎಲ್ನ ್ಇ–ವೋಟಿಂಗ್ ವೆಬ್ಸ್ಟೆಟ್ ನಲ್ಲಿ ಅಂದರೆ http://www.evotingindia.com ನಲ್ಲಿ ಲಭ್ಯವಿರುವ ಸೂಚನೆಯಲ್ಲಿ ಉಲ್ಲೇಖಿಸಿರುವುದನ್ನು ನೋಡಬಹುದು.
ನೋಂದಾಯಿತ ಕಛೇರಿ : ಮೊದಲನೇ ಮಹಡಿ, ಸುಬ್ರಹ್ಮಣ್ಯ ಆರ್ಕೆಡ್, ಸ ದೂರವಾಣಿ : +91 80 4685 5100, ಫ್ಯಾಕ್ಸ್: +91 80 416	9 4399, ವೆಬ್ಸೈಟ್: www.irco.com	Thubarahalli, PO: Whitefield Bangalore-560 066, have changed my name from SEEMA	ಒಮ್ಮೆ ನಿರ್ಣಯದ ಮೇಲಿನ ಮತವನ್ನು ಸದಸ್ಯರು ಚಲಾಯಿಸಿದರೆ, ನಂತರ ಸದಸ್ಯರು ಅದನ್ನು ಮಾರ್ಪಡಿಸಲು ಸಾಧ್ಯವಿಲ್ಲ.
101ನೇ ವಾರ್ಷಿಕ ಮಹಾಸಭ		SANDA to SEEMA KOUSTABH SARKAR,	ರಿಮೋಟ್ ಇ–ವೋಟಿಂಗ್ ಮೂಲಕ ಮತ ಚಲಾಯಿಸಿದ ನಂತರವೂ ಸದಸ್ಯರು ಎಜಿಎಂನ ವಿಸಿ ಮೂಲಕ ಭಾಗವಹಿಸಬಹುದು. ಆದರೆ ಎಜಿಎಂನಲ್ಲಿ ಮತ್ತೆ ಮತ ಚಲಾಯಿಸಲು ಅನುಮತಿಸಲಾಗುವುದಿಲ್ಲ.
ಇಂಗರ್ ಸಾಲ್ -ರ್ಯಾಂಡ್ (ಇಂಡಿಯಾ) ಲಿಮಿಟೆಡ್ (ದಿ ''ಕಂಪನಿ'')ನ ಸದಸ್ಯ ೪		vide affidavit dated 17/7/2023 sworn to before R.Sulakshana advocate and notary	ಎಜಿಎಂ ನೋಟಿಸ್ನಲ್ಲಿ ಒದಗಿಸಲಾದ ರಿಮೋಟ್ ಇ-ವೋಟಿಂಗ್ ಸೆ ಸಂಬಂಧಿಸಿದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಲು ಸದಸ್ಯರನ್ನು ವಿನಂತಿಸಲಾಗಿದೆ. ಯಾವುದೇ
ಮಹಾಸಭೆ (''ಎಜಿಎಂ'')ಯನ್ನು ಆಗಸ್ಟ್ 11ನೇ 2023ರ ಶುಕ್ರವಾರದಂದು ಮಧ	್ಯಹ್ನ 12.00 (ಐಎಸ್ಟಿ) ಗಂಟೆಗೆ ವಿಡಿಯೋ ಸಮಾವೇಶ	Bangalore.	ಪ್ರಶ್ನೆಗಳಿದ್ದಲ್ಲಿ, ನೀವು ಷೇರು ಹೋಲ್ಡರ್ ಗಳಿಗಾಗಿ ಪದೇ ಪದೇ ಕೇಳಲಾಗುವ ಪ್ರಶ್ನೆಗಳನ್ನು (FAQ) ಮತ್ತು ಷೇರು ಹೋಲ್ಡರ್ ಗಳಿಗಾಗಿ ಇ–ವೋಟಿಂಗ್ ಬಳಕೆದಾರರ ಕೈಪಿಡಿಯನ್ನು <u>http://www.evotingindia.com</u> ನ ಡೌನ್ ಲೋಡ್ ವಿಭಾಗದಲ್ಲಿ ಲಭ್ಯವಿದೆ ಅಥವಾ ಇಮೇಲ್
(''ವಿಸಿ'') ಅಥವಾ ಇತರೆ ದೃಶ್ಯ ಶ್ರವಣ ಮಾಧ್ಯ ಮದ (''ಓಎವಿಎಂ'') ಮೂಲಕ ಕಾರ್ಪೋರೇಟ್ ವ್ಯವಹಾರ ಮಂತ್ರಾಲಯವು (''ಎಂಸಿಎ'') ಸಾಮಾನ್ಯ ಸುತ್ತೋಲೆ ಸಂ	.ಗಳು 19/2021, 02/2022 ಮತ್ತು ಸುತ್ತೋಲೆ ಸಂ. SEBI/	<b>CHANGE OF NAME</b>	helpdesk.evoting@cdslindia.com ಮೂಲಕ ತಮ್ಮ ಕೋರಿಕೆಯನ್ನು ಕಳುಹಿಸಬಹುದು. ಸದಸ್ಯರುಗಳು ಸಂಪರ್ಕಿಸಬೇಕಾದರೆ (i) ಶ್ರೀ ರಾಕೇಶ್ ದಾಲ್ಯಿ, CDSL ನ ಹಿರಿಯ ವ್ಯವಸ್ಥಾಪಕರು, ದೂರವಾಣಿ. ಸಂಖ್ಯೆ: 022-2305 8542 ಅಥವಾ (ii) ಶ್ರೀ ವಿಜಯಗೋಪಾಲ್ ಇಂಟಿಗ್ರೇಟೆಡ್ ರಜಿಸ್ಟಿ ಮ್ಯಾನೇಜ್ಮೆಂಟ್ ಸರ್ವೀಸಸ್ ಪ್ರವೇಟ್ ಲಿಮಿಟೆಡ್ ನ ದೂರವಾಣಿ ಸಂ : 080-2346 0815 ರಿಂದ 080-2346 0818 ಗೆ ತಿಳಿಯಪಡಿಸಿದ ಇಮೇಲ್ ಐಡಿ : <u>bir@integratedindia.in</u> ಅಥವಾ (iii) ಎಲೆಕ್ಟಾನಿಕ್ ವಿಧಾನಗಳ
HO/DDHS/DDHSRACPODI/P/CIR/2023/001 ದಿನಾಂಕ ಜನವರಿ 5, 2023ರ (ಸೆಬಿ) (ಇನ್ನು ಮುಂದೆ ಸಂಗ್ರಹಿತವಾಗಿ ''ಸುತ್ತೋಲೆಗಳು ಎಂದು ಉಲ್ಲೇಖಿಸಲ್ಪಡುವುದು'	) ಇವುಗಳಂತೆ ಕಂಪನಿಗಳು ಅವುಗಳ ವಾರ್ಷಿಕ ಮಹಾಸಭೆಯ	I Cost Challe Bal MIC Ma	ದೂರವಾಣಿ ಸಂ : 080-2346 0815 ರಿಂದ 080-2346 0818 ಗೆ ತಿಳಿಯಪಡಿಸಿದ ಇಮೇಲ್ ಐಡಿ : <u>bin@integratedindia.in</u> ಅಥವಾ (iii) ಎಲೆಕ್ಟಾನಿಕ್ ವಿಧಾನಗಳ ಮೂಲಕ ಮತದಾನಕ್ಕೆ ಸಂಬಂಧಿಸಿದ ಕುಂದುಕೊರತೆಗಳ ವಿವರಕ್ಕಾಗಿ ಶ್ರೀ ಸಂತೋಷ್ ರಜಪೂತ್, ಕಂಪನಿ ಅಧಿಕಾರಿಗೆ ಇಮೇಲ್–ಐಡಿ: <u>ublinvestor@ubmail.com</u> ನಲ್ಲಿ
ಗಳನ್ನು ವಿಡಿಯೋ ಸಮಾವೇಶ (ವಿಸಿ) ಅಥವಾ ಇತರೆ ದೃಶ್ಯ ಶ್ರವಣ ಮಾಧ್ಯ ಮದ ಮೂಲ ಸಾಮಾನ್ಯ ಸ್ಥಳವೊಂದರಲ್ಲಿ ಸದಸ್ಯ ರ ಭೌತಿಕ ಹಾಜರಾತಿಯ ಅಗತ್ಯ ತೆಯನ್ನು ತೆಗೆದುಹಾಕ	ರಾಗಿದೆ. ಇದರಂತೆ ಇಂಗರ್ಸಾಲ್- ಇಂಡಿಯಾ (ಇಂಡಿಯಾ)	1274288A Ex-Gnr late Sham Lal, presently residing at 3rd	ಸಹ ನೋಡಬಹುದು. ಆದಾಯ ತೆರಿಗೆ ಕಾಯಿದೆ, 1961 ("ಐಟಿ ಕಾಯಿದೆ") ಹಣಕಾಸು ಕಾಯಿದೆ, 2020 ರಿಂದ ತಿದ್ದುಪಡಿ ಮಾಡಲಾಗಿದ್ದು, ಎಪ್ರಿಲ್ 01,2020 ರ ನಂತರ ಕಂಪನಿಯು ಪಾವತಿಸಿದ
ಲಿಮಿಟೆಡ್ (ದಿ ಕಂಪನಿ) ತನ್ನ 101ನೆಯ ಎಜಿಎಂ ಸಭೆಯು ವಿಸಿ ಅಥವಾ ಓಎವಿಎಂ ಮ ಸೂಚನೆ (ಎಜಿಎಂ)ಯಲ್ಲಿ ತಿಳಿಯಪಡಿಸಲಾದ ವಿಷಯಗಳನ್ನು ನೆರವೇರಿಸುವುದಕ್ಕಾಗಿ ನಡೆಂ	ಬತ್ತದೆ.	Cross, Mahalakshmi Nagar, Gubbi	ಅಥವಾ ವಿತರಿಸಿದ ಲಾಭಾಂಶವನ್ನು ಸದಸ್ಯರ ಕೈಯಲ್ಲಿ ತೆರಿಗೆ ವಿಧಿಸಲಾಗುತ್ತದೆ ಎಂದು ಸದಸ್ಯರು ಗಮನಿಸಬಹುದು. ಆದ್ದರಿಂದ ಕಂಪನಿಯು ಲಾಭಾಂಶವನ್ನು ಪಾವತಿಸುವ
ಸುತ್ತೋಲೆಗಳಿಗೆ ಅನುಸಾರವಾಗಿ, ಹಣಕಾಸು ವರ್ಷ 31 ಮಾರ್ಚ್ 2023ಕ್ಕೆ ಕೊನೆಗೊಳ್ಳುವ ಕಂಪನಿಯಲ್ಲಿ ಅಥವಾ ರಿಜಿಸ್ಪಾರ್ ಮತ್ತು  ಷೇರು ವರ್ಗಾವಣೆ ಏಜೆಂಟ್ (ದಿ ಆರ್ಟಿಎ)		Town, Gubbi Taluk, Tumkur Dist, Karnataka have changed my name	ಸಮಯದಲ್ಲಿ ಮೂಲಗಳ ತೆರಿಗೆಯನ್ನು (TDS) ಕಡಿತಗೊಳಿಸಬೇಕಾಗುತ್ತದೆ. ಅನ್ವಯವಾಗುವ ಸೂಕ್ರವಾದ TDS ದರವನ್ನು ನಿರ್ಧರಿಸಲು ನಿಮಗೆ ಅನುವು ಮಾಡಿಕೊಡಲು, ಇಲ್ಲಿ ನಮೂದಿಸಿರುವ ದಾಖಲೆಗಳನ್ನು ಸಲ್ಲಿಸಲು ಸದಸ್ಯರನ್ನು ವಿನಂತಿಸಲಾಗಿದೆ.
ಅಥವಾ ನಿಕ್ಷೇಪ ಭಾಗೀದಾರ(ರು) ರೊಂದಿಗೆ ತಮ್ಮ ಇಮೇಲ್ ವಿಳಾಸಗಳನ್ನು ನೋಂದಾಯಿ ಕಳುಹಿಸಲಾಗಿದೆ. ಸೂಚನೆ ಹಾಗೂ ಮಾರ್ಚ್ 31, 2023ಕ್ಕೆ ಕೊನೆಗೊಳ್ಳುವ ವಾರ್ಷಿಕ ವರದಿಂ	ಸಿಕೊಂಡಿರುವರೋ ಅಂತಹವರಿಗೆ ಇ-ಮೇಲ್ ಮೂಲಕ ಮಾತ್ರ	from SHAILA BAI to SHAILA RAI vide Affidavit dated 12/07/2023	ಡಿಮ್ಯಾಟ್ ಮೋಡ್ನಲ್ಲಿ ಹೊಂದಿರುವ ಈಕ್ವಿಟಿ ಷೇರುಗಳಿಗಾಗಿ ಅಥವಾ ರಿಜಿಸ್ಟಾರ್ ಮತ್ತು ಷೇರು ವರ್ಗಾವಣೆ ಏಜೆಂಟ್ನೊಂದಿಗೆ ಡಿಪಾಸಿಟರಿ ಪಾರ್ಟಿಸಿಪೆಂಟ್(ಗಳು) (DP) ನೊಂದಿಗೆ ನಿರ್ವಹಿಸಲಾದ ತಮ್ಮ ಡಿಮ್ಮಾಟ್ ಖಾತೆ (ಗಳಲ್ಲಿ) ಇಲ್ಲಿ ಉಲ್ಲೇಖಿಸಿರುವ ವಿವರಗಳ ಸ್ಪಷ್ಟತೆಯನ್ನು ರೂಪಿಸಲು ಕಂಪನಿಯು ಎಲ್ಲಾ ಸದಸ್ಯರನ್ನು ವಿನಂತಿಸುತ್ತದೆ.
ಲಭ್ಯ ವಿರುತ್ತದೆ ಹಾಗೂ ಕಂಪನಿಯ ಈಕ್ಷಿಟಿ ಷೇರುಗಳು ಲಿಸ್ಟೆಡ್ ಆಗಿರುವ ಸ್ಟಾಕ್ ಎಕ್ಸ್ ಜೇ ಸೌಲಭ್ಯ ವನ್ನು ಒದಗಿಸುವುದಕ್ಕಾಗಿ ನೇಮಿಸಿರುವ ಏಜೆನ್ರಿ ಅಂತರೆ ನ್ಯಾಷನಲ್ ಸೆಕ್ಯೂ ರಿಟೀಸ	ಜ್ ಗಳಲ್ಲೂ ಸಹ ಲಭ್ಯ ವಿರುತ್ತದೆ. ಸೂಚನೆಯ ಇ-ವೋಟಿಂಗ್	before S. Vijayalakshmi, Advocate & Notary, Bangalore.	ಕಂಪನಿ – ಇಂಟ್ರೋಟೆಡ್ ರಿಜಿಸ್ಟ್ರಿ ಮ್ಯಾನೇಜ್ ಮೆಂಟ್ ಸರ್ವೀಸಸ್ ಪ್ರವೇಟ್ ಲಿಮಿಟೆಡ್ (RTA), ಆಗಸ್ಟ್ 3, 2023 ರಂದು ಅಥವಾ ಅದಕ್ಕಿಂತ ಮೊದಲು, ಈಗಾಗಲೇ ಮಾಡದಿದ್ದ ಪಕ್ಷದಲ್ಲಿ ಭೌತಿಕ ರೂಪದಲ್ಲಿ ಹೊಂದಿರುವ ಈಕ್ಷಿಟಿ ಷೇರುಗಳ ಸಂದರ್ಭದಲ್ಲಿ, ಅದನ್ನು ಅನುಸರಿಸುವ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಅನ್ವಯವಾಗುವ TDS
ಸೈಟ್ ಅಂದರೆ https://www.evoting.nsdl.comನಲ್ಲಿ ಲಭ್ಯ ವಿರುತ್ತದೆ. ಸದಸ್ಯ ರುವಿಸಿ/ಓಎವಿಎಂಮೂಲಕಎಜಿಎಂಗೆಹಾಜರಾಗಲುಸಾಧ್ಯ ವಾಗುತ್ತದೆ. ಅಥವಾhttp	-		ನಿಬಂಧನೆಗಳು ಮತ್ತು ITAct ನ ಸೆಕ್ಷನ್ 285 BA(1) ಪ್ರಕಾರ ನಿಗದಿತ ಹಣಕಾಸು ವಹಿವಾಟುಗಳ ಹೇಳಿಕೆಯನ್ನು ಸಲ್ಲಿಸುವುದು:
ಒದಗಿಸುವ ನೇರ ವೆಬ್ಕ್ಯಾಸ್ಟ್ ವೀಕ್ಷಿಸಬಹುದು. ಇದನ್ನು ಎಜಿಎಂಗಾಗಿ ಅವರ EVEN 124433 ಇದನ್ನು ಆಯೆಮಾಡಿಕೊಂಡು ವೀಕಿಸಬಹುದಾಗಿದೆ.		CHANGE OF NAME	1. ಮಾನ್ಯ ಗೊಂಡಿರುವ ಪಾನ್ 2. ITAct ಪ್ರಕಾರ ವಸತಿ ಸ್ಥಿತಿ
ಸದಸ್ಯ ರಿಗೆ ಈ ಮೂಲಕ ಮಾಹಿತಿ ನೀಡುವುದೇನೆಂದರೇ : i. ಎಜಿಎಂನ ಮೇ 25, 2023ರ ದಿನಾಂಕದ ಸೂಚನೆಯಲ್ಲಿ ತಿಳಿಸಿದ ವಿಷಯಗಳ ಬಗ್ಗೆ ಅದೃಶ	ಇ-ಮತದಾನ ಅಥವಾ ಎಜಿಎಂ ನಲಿನ ಇ-ಮತದಾನ ವ ವಸೆ	I, VASANTH B L S/o Lingappa Residing at no 207, ASB Nandi	3. ಸದಸ್ಯರ ವರ್ಗ
ಮೂಲಕ ವ್ಯವಹರಿಸಲಾಗುತ್ತದೆ. ii. ಇ-ಮತದಾನದ ಅವಧಿಯು ಆಗಸ್ಟ್ 8, 2023ರಂದು (ಐಎಸ್ಟಿ ಬೆಳಿಗ್ಗೆ 9.00 ಕ್ರೆ) ಆ		Residency, Kurubarahalli, Magadi Main Road, Tavarekere, Bangalore,	4. ಇ–ಮೇಲ್ ವಿಳಾಸ 5. ವಸತಿ ವಿಳಾಸ
5.00 ಕ್ಕೆ) ಮುಕ್ತಾಯಗೊಳ್ಳುತ್ತದೆ. ಈ ಅವಧಿಯಲ್ಲಿ ಅಂದರೆ ನಿಗದಿತ (ಕಟ್ಆಫ್) ದಿನಾ	ಂಕವಾದ ಆಗಸ್ಟ್ 4, 2023 ರಂದು ಇದ್ದಂತೆ ಭೌತಿಕವಾಗಿ ಮತ್ತು	Kamataka – 562130, I have changed My Name – VASANTHA B L to	ಸದಸ್ಯರಿಗೆ ತಿಳಿದಿರುವಂತೆ, ಹಣಕಾಸು ಕಾಯಿದೆ, 2020 ರಿಂದ ತಿದ್ದುಪಡಿ ಮಾಡಲಾದ ಆದಾಯ–ತೆರಿಗೆ ಕಾಯಿದೆ, 1961 ("IT Ad") ನಿಬಂಧನೆಗಳಿಗೆ ಅನುಸಾರವಾಗಿ, ಏಪ್ರಿಲ್ 1, 2020 ರಂದು ಅಥವಾ ನಂತರ ಕಂಪನಿಯು ಪಾವತಿಸಿದ ಅಥವಾ ವಿತರಿಸಿದ ಲಾಭಾಂಶಗಳಿಗಾಗಿ ಸದಸ್ಯರ ಕೈಯಲ್ಲಿ ತೆರಿಗೆ ವಿಧಿಸಲಾಗುತ್ತದೆ. ಅಂತೆಯೇ,
ಅಭೌತಿಕವಾಗಿ ಕಂಪನಿಯ ಷೇರುಗಳನ್ನು ಹೊಂದಿರುವ ಸದಸ್ಯರು ತಮ್ಮ ಮತದಾನದ ಹ iii. ಸದಸ್ಯರು ಠರಾವಿನ ಮೇಲೆ ಮತದಾನ ಮಾಡಿದ ನಂತರ ಆಗಸ್ಟ್ 10, 2023ರಂದ	(ಐಐಸ್ಟಿ ಸಂಜೆ 5.00ಕ್ಕೆ) ಇ-ವೋಟಿಂಗ್ ಮಾಡ್ಯೂಲನ್ನು	VASANTH B L and Father name - Lingappa Dyeveeramma to Lingappa,	ಲಾಛಾಂಶವನ್ನು ಪಾವತಿಸುವ ಸಮಯದಲ್ಲಿ ಕಂಪನಿಯು ಮೂಲದಲ್ಲಿ ತೆರಿಗೆಯನ್ನು ("TDS") ಅನ್ನಯಿಸುವ ದರಗಳಲ್ಲಿ ಕಡಿತಗೊಳಿಸಬೇಕಾಗುತ್ತದೆ. ಅನ್ವಯವಾಗುವಂತೆ
ಎನ್ಎಸ್ಡಿಎಲ್ ನಿಷ್ಕ್ರಿಯಗೊಳಿಸುತ್ತದೆ. ತದನಂತರ ಸದಸ್ಯ ನು ತನ್ನ ನಿರ್ಣಯವನ್ನು ಬ iV. ವಿಸಿ/ಓಎವಿಎಂ ಸೌಲಭ್ಯ ದ ಮೂಲಕ ಎಜಿಎಂನಲ್ಲಿ ಹಾಜರಿರುವ ಮತ್ತು ರಿಮೋಟ್ ಇ-	ವೋಟಿಂಗ್ ಮೂಲಕ ನಿರ್ಣಯಗಳ ಮೇಲೆ ಮತ ಚಲಾಯಿಸದ	Vide Affidavit dated 15/07/2023 sworn before notary M Devaraja, Reg no :	ಸೂಕ್ತವಾದ TDS ದರವನ್ನು ನಿರ್ಧರಿಸಲು ನಮಗೆ ಅನುವು ಮಾಡಿಕೊಡಲು, ಸದಸ್ಯರು/ಷೇರುದಾರರು ಸಂಬಂಧಿತ ದಾಖಲೆಗಳನ್ನು ಸಲ್ಲಿಸಲು ಕೋರಲಾಗಿದೆ. ಎಜಿಎಂ ನ ಸೂಚನೆಯಲ್ಲಿ ನಿರ್ದಿಷ್ಟಪಡಿಸಿದಂತೆ IT Act ನ ನಿಬಂಧನೆಗಳಿಗೆ ಅನುಗುಣವಾಗಿ ಇಮೇಲ್ ಮೂಲಕ ಎಲ್ಲಾ ಸದಸ್ಯರಿಗೆ ಕಳುಹಿಸಲಾಗಿದೆ ಮತ್ತು ಕಂಪನಿಯ ವೆಬ್ಸ್ಟೆಟ್,
ಮತ್ತು ಹಾಗೆ ಮಾಡುವುದನ್ನು ನಿರ್ಬಂಧಿಸದಿರುವ ಸದಸ್ಯರು/ಷೇರುದಾರರು ಮಾ ಚಲಾಯಿಸಲು ಅರ್ಹರಾಗಿರುತ್ತಾರೆ.	- · · · · · · · · · · · · · · · · · · ·	8716/2011, Bangalore.	<u>www.unitedbrewerfes.com</u> ನಲ್ಲಿಯೂ ಲಭ್ಯವಿದೆ. ಡಿವಿಡೆಂಡ್ನಲ್ಲಿ ಅನ್ವಯವಾಗುವ ಟಿಡಿಎಸ್ನ ವಿವರಗಳು ಕೆಳಕಂಡಂತಿವೆ:
V. ವಿಸಿ/ಓಎವಿಎಂ ಮೂಲಕ ಎಜಿಎಂಗೆ ಹಾಜರಾಗುವ ಸದಸ್ಯ ರನ್ನು ಕಾಯಿದೆಯ ಕಲಂ 10 VI. ನಿಗದಿತ (ಕಟ್ಆಫ್) ದಿನಾಂಕವಾದ ಆಗಸ್ಟ್ 4, 2023ರಂದು ಇದ್ದಂತೆ, ಪಾವತಿಸಿದ ಕ			ನಿವಾಸಿ ಷೇರುದಾರರಿಗಾಗಿ : ITAct ನ ಸೆಕ್ಷನ್ 194 ರ ಅಡಿಯಲ್ಲಿ ತೆರಿಗೆ ಮೂಲಗಳನ್ನು ಈ ಕೆಳಗಿಕಂಡಂತೆ ಕಡಿತಗೊಳಿಸಲಾಗುತ್ತದೆ.
ಪ್ರಮಾಣದಲ್ಲಿ ಸದಸ್ಯ ರ ಮತದಾನದ ಹಕ್ಕು ಇರುತ್ತದೆ. VII. ಎನ್ಎಸ್ಡಿಎಲ್ ಕಳುಹಿಸುವ ಇ-ಮೇಲ್ನಲ್ಲಿ ಇ-ವೋಟಿಂಗ್ ಕ್ರಮಗಳನ್ನು ತಿಳಿಸಿಂ	್ ಲಾಗುವುದು. ಇದೂ ಅಲ್ಲದೇ ವಾರ್ಷಿಕ ಮಹಾಸಭೆ ನಡೆಸುವ		ಮಾನ್ಯವಾದ ಶಾಶ್ವತ ಲೆಕ್ಕಪತ್ರ ಸಂಖ್ಯೆ (ಪಾನ್) ಹೊಂದಿರುವ ಷೇರುದಾರರು 10%+ ಅಥವಾ ಭಾರತ ಸರ್ಕಾರವು ಸೂಚಿಸಿದಂತೆ ಪಾನ್ ಹೊಂದಿರದ ಷೇರುದಾರರು/ ಪಾನ್ ಮಾನ್ಯತೆ ಹೊಂದಿರದವರು 20%++ ಅಥವಾ ಭಾರತ ಸರ್ಕಾರವು ಸೂಚಿಸಿದಂತೆ
ಬಗೆಗಿನ ದಿನಾಂಕ ಮೇ 25, 2023ರ ಸೂಚನಾ ಪತ್ರದೊಂದಿಗಿರುವ 2022-23 ರ ವ Viii. ನಿಗದಿತ ದಿನಾಂಕ ಅಂದರೇ, ಆಗಸ್ಟ್ 4, 2023ರಂದು ಇದ್ದಂತೆ ಯಾವುದೇ ವ್ಯಕ್ತಿ,	ರ್ಷಿಕ ವರದಿಯಲ್ಲೂ ಸಹ ತಿಳಿಸಿರಲಾಗುವುದು. ರಾರ್ಷಿಕ ಮಹಾಸಭೆಯ ಸೂಚನಾ ಪತ್ರದ ರವಾನೆಯ ನಂತರ	ಮಾನ್ಯ ಸಣ್ಣ ಕಾರಣಗಳ ಪ್ಯಾಯಾಧೀಶರ ಪ್ರಾಯಾಲಯದಲ್ಲಿ ಬೆಂಗಳೂರು	•ಹಣಕಾಸು ಕಾಯಿದೆ. 2021ರ ಪ್ರಕಾರ, ಸೆಕ್ಷನ್ 206AB ಅನ್ನು ಜುಲೈ 1, 2021ರಿಂದ ಜಾರಿಗೆ ತರಲಾಗಿದೆ. ಇದರಲ್ಲಿ (ನಿರ್ದಿಷ್ಟತ ವ್ಯಕ್ರಿ 'ಸ್ಲೆಸಿಫೈದ್ ಪರ್ಸನ್' ಎಂದು
ಕಂಪನಿಯ ಷೇರುಗಳನ್ನು ಹೊಂದಿ, ಕಂಪನಿಯ ಸದಸ್ಯನಾಗಿ ಮುಂದುವರಿಯುವನ ಸಲ್ಲಿಸಿ ತಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡ್ ಗಳನ್ನು ಪಡೆದುಕೊಳ್ಳಬಹುದಾಗಿದ	ೋ ಅಂತಹವರು evoting@nsdl.co.inಗೆ ಕೋರಿಕೆಯನ್ನು	ನಡುವೆ: ಬ್ಯಾಂಕ್ ಆಫ್ ಬರೋಡ ,	ವರ್ಗೀಕರಿಸಲಾದ ಷೇರುದಾರರಿಗೆ ಮೇಲಿನ ವಿಭಾಗದ ನಿಬಂಧನೆ ಪ್ರಕಾರ ಹೆಚ್ಚಿನ ತೆರಿಗೆ ದರವು (ನಿರ್ದಿಷ್ಟಪಡಿಸಿದ ದರಕ್ಕಿಂತ ಎರಡು ಪಟ್ಟು ಅನ್ವಯವಾಗುತ್ತದೆ). •IT Act ನ 139AA ಪ್ರಕಾರ, ಪಾನ್ ಅನ್ನು ನಿಗದಿಪಡಿಸಿದ ಮತ್ತು ಆಧಾರ್ ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬ ವ್ಯಕ್ತಿಯೂ ಆಧಾರ್ ನೊಂದಿಗೆ ಪಾನ್ ಅನ್ನು ಲಿಂಕ್
ix. ಎಜಿಎಂಗೆ ನಿಗದಿಪಡಿಸಲಾದ ಸಮಯದ 30, ನಿಮಿಷಗಳ ಮುಂಚೆ ವಿಸಿ/ ಓಎವಿಎಂ ನ ಇದು ಮೊದಲು ಬಂದವರಿಗೆ ಮೊದಲ ಆಧಾರದಲ್ಲಿ ಸದಸ್ಯರಿಗೆ ಲಭ್ಯವಿರುತ್ತದೆ. ನಿ	ಬೂಲಕ ಎಜಿಎಂಗಾಗಿ ಸೇರುವ ಸೌಲಭ್ಯವು ತೆರೆಯುತ್ತದೆ ಮತ್ತು	ಮೂಡಲಪಾಳ್ಯ ಶಾಖೆ, ಸಂ. 66/67. ಕೃಷ್ಣ ಕಾಂಪ್ಲೆಕ್ಸ್, ಸಾಗರಭಾವಿ ರಸ್ತೆ, ಮೂಡಲಪಾಳ್ಯ, ಬೆಂಗಳೂರು – 560	ಮಾಡಬೇಕಾಗುತ್ತದೆ. ಇದನ್ನು ಅನುಸರಿಸಲು ವಿಫಲವಾದಲ್ಲಿ, ಮಂಜೂರು ಮಾಡಲಾದ ಪಾನ್ ಅನ್ನು ಮಾನ್ಯವಾಗಿಲ್ಲ ನಿಷ್ಠಿಯವೆಂದು ಪರಿಗಣಿಸಲಾಗುತ್ತದೆ ಮತ್ತು II Act
ಸಾಮರ್ಥ್ಯವು ಭರ್ತಿಯಾದಾಗ ಯಾವುದು ಮೊದಲೋ ಅದರಂತೆ ಎಜಿಎಂಗಾಗಿ ಸೇ X ನಿರ್ದೇಶಕ ಮಂಡಳಿಯ ಶ್ರೀ ಕೆ. ನಟೇಶ್, ಕಂಪನಿಯ ವೃತ್ತಿಪರ ಕಾರ್ಯದರ್ಶಿ, ಬೆಂ	ುವ ಸೌಲಭ್ಯ ವು ಮುಕ್ತಾಯಗೊಳ್ಳುತ್ತದೆ.	072 . ಪ್ರತಿನಿಧಿಸುವವರು ಇದರ ಮುಖ್ಯ ಪ್ರಬಂಧಕರು ಕ್ರೀ ಅಪತ್ ಕುಮಾರ್ ವಾದಿ	ಅಡಿಯಲ್ಲಿ ಎಲ್ಲಾ ಪರಿಣಾಮಗಳಿಗೆ ಅವನು/ಅವಳು ಜವಾಬ್ದಾರನಾಗಿರುತ್ತಾನೆ ಮತ್ತು ITAct ಅಡಿಯಲ್ಲಿ ಸೊಚಿಸಿದಂತೆ ಹೆಚ್ಚನ ದರಗಳಲ್ಲಿ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ. ಆದಾಗ್ಯೂ, 2023-24 ಹಣಕಾಸು ವರ್ಷದಲ್ಲಿ ಅವರು ಸ್ವೀಕರಿಸುವ ಒಟ್ಟು ಲಾಭಾಂಶವು ರೂ. 5,000/– ಮೀರದಿದ್ದರೆ ಮತ್ತು ಷೇರುದಾರರು ಫಾರಂ 15G/
ಮತ್ತು ಇ-ಮತದಾನ ಪ್ರಕ್ರಿಯೆಗಳು ಸೌಹಾರ್ದಯುತವಾಗಿ ಮತ್ತು ಪಾರದರ್ಶಕ ನೇಮಿಸಲಾಗಿದೆ.	ಾಗಿ ನಡೆಸುವಂತಾಗಲು ಪರಿಶೋಧಕ (ಸ್ಕೂಟನೈಸರ್) ಆಗಿ	ಮತ್ತು ಕ್ರೀ ಹಡುಮಂತು ಮತ್ತು ಇನ್ನೊಬ್ಬರು ಪ್ರತಿವಾದಿಗಳು	ಫಾರಂ 15H (ಫಾರಂ 15H 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತ್ಯೇಕ ನಿವಾಸವಿರುವ ಷೇರುದಾರರಿಗೆ ಅನ್ವಯಿಸುತ್ತದೆ) ಈ ಸಂದರ್ಭಗಳಲ್ಲಿ ಪ್ರತ್ಯೇಕ ನಿವಾಸವಿರುವ ಷೇರುದಾರರಿಗೆ ಪಾವತಿಸಬೇಕಾದ ಲಾಭಾಂಶದ ಮೇಲೆ ಯಾವುದೇ ತೆರಿಗೆಯನ್ನು ಕಡಿತಗೊಳಿಸಲಾಗುವುದಿಲ್ಲ.
ನೀಮಿಸಲಾಗಿದೆ. Xi. ಅದೃಶ್ಯ ಇ-ಮತದಾನ ಮತ್ತು ಎಜಿಎಂನ ಇ-ಮತದಾನಗಳ ಸಮಗ್ರಿತ ಫಲಿತಾಂಶಗಳನ ಗಳಿಗೆ ಎಜಿಎಂ ಮುಕ್ತಾಯದ ನಂತರದ 48 ಗಂಟೆಗಳ ದಿನಗಳ ಒಳಗಾಗಿ ಮಾಹಿತಿಗಾಗಿ	ರ್ಶ ಕಂಪನಿಯ ಷೇರುಗಳ ಲಿಸ್ಟೆಡ್ ಆಗಿರುವ ಸ್ಪಾಕ್ ಎಕ್ಸ್ ಚೇಂಜ್ ವೀಡಲಾಗುವುದು, ಕಂಪ್ರಾಯ ವೇಸ್ ಕೆ 'ಸ್	ಸ್ಪತಿವಾದಿ ನಂ. 1 ಮತ್ತು 2 ಇವರಿಗೆ ಸಮನ್ನ ಇವರಿಗೆ :	IT Act ನಲ್ಲಿ ನಿರ್ದಿಷ್ಟಪಡಿಸಿದ ಷರತ್ರಿಗೆ ಒಳಪಟ್ಟರುತ್ತದೆ. ಪ್ರತ್ಯೇಕ ನಿವಾಸವಿರುವ ಷೇರುದಾರರಿಗೆ ಕಡಿಮೆ ತೆರಿಗೆ/ಶೂನ್ಯ ತಡೆಹಿಡಿಯುವಿಕೆಯನ್ನು ಪಡೆಯಲು
ನಲ್ಲೂ ಸಹ ಪ್ರಕಟಿಸಲಾಗುವುದು.	ő	1. ಕ್ರೀ ಹಡುಮಂತು ಬಿಕ್ ಮುಕ್ತಪ್ಪ. ಸಂ. 79, 19ನೇ ಮುಖ್ಯ ರಸ್ತೆ, ಜೆ. ಸಿ. ನಗರ, ಕುರುಬರಹಳ್ಳಿ ಗೆನ್ನಡವನ ಸರ್ಕಾಟಕ 500,098	IT Act ಅಡಿಯಲ್ಲಿ ಸೂಚಿಸಿದಂತೆ ಯಾವುದೇ ಇತರೆ ದಾಖಲೆಯನ್ನು ಸಲ್ಲಿಸಬಹುದು. ಫಾರಂ 15G / ಫಾರಂ 15H ಅಥವಾ ಮೇಲೆ ತಿಳಿಸಿದ ಯಾವುದೇ ಇತರ ದಾಖಲೆಯನ್ನು ಒದಗಿಸುವ ಷೇರುದಾರರಿಗೆ PAN ಕಡ್ಡಾಯವಾಗಿದೆ.
ಇ-ಮತದಾನದ ಬಗ್ಗೆ ಯಾವುದೇ ವಿಚಾರಣೆ ಮತ್ತು ದೂರುಗಳು ಇದ್ದಲ್ಲಿ ಅಂತಹ ಎನ್ಎಸ್ಡಿಎಲ್, 4ನೇ ಮಹಡಿ, 'ಎ'ವಿಂಗ್, ಟ್ರೇಡ್ ವರ್ಲ್ಡ್, ಕಮಲಾ ಮಿಲ್ಸ್ ಕಾಂಪ್	ಂಡ್, ಸೇನಾಪತಿ ಬಾಪಟ್ ಮಾರ್ಗ್, ಲೋಯರ್ ಪಾರೆಲ್,	ಚಂಗಳೂರು, ಕರ್ಷಾಟಕ - 560 086. 2. ಕ್ರಿಮಾತಿವರಂತಿ ಕೋಂ, ಹಸುಮಂತು, ನಂ, 79, 19ನೇ	<u>ಅನಿವಾಸಿ ಷೇರುದಾರರಿಗೆ</u> , ಸೆಕ್ಷನ್ 195 ಮತ್ತು ಐಟಿ ಕಾಯಿದೆಯ ಇತರ ಅನ್ವಯವಾಗುವ ವಿಭಾಗಗಳ ನಿಬಂಧನೆಗಳಿಗೆ ಅನುಸಾರವಾಗಿ, ಜಾರಿಯಲ್ಲಿರುವ ದರಗಳಲ್ಲಿ ತೆರಿಗೆಗಳನ್ನು ತಡೆಹಿಡಿಯಬೇಕಾಗುತ್ತದೆ. ತಡೆಹಿಡಿಯುವ ತೆರಿಗೆಯು 20%++ (ಜೊತೆಗೆ ಅನ್ವಯಿಸುವ ಹೆಚ್ಚುವರಿ ಶುಲ್ಕ ಮತ್ತು ಸೆಸ್) ಅಥವಾ ಪಾವತಿಸಬೇಕಾದ ಲಾಭಾಂಶದ
ಮುಂಬೈ -400013 ಕ್ಕೆ ಬರೆದುಕೊಳ್ಳಬೇಕು. evoting@nsdl.co.inಗೆ ಇ-ಮೇಲ್ ವ 022-4886 7000 ಮತ್ತು 022-2499 7000ಗೆ ಕರೆ ಮಾಡಬಹುದು.	, , , , , , , , , , , , , , , , , , ,	ಮುಖ್ಯ ರಸ್ತೆ, ಜಿ.ಸಿ. ನಗರ, ಕುರುಬರಹಳ್ಳಿ ಬೆಂಗಳೂರು, ಕರ್ಣಾಟಕ – 560 086 ಪ್ರತಿಪಾದಿಗಳು	ಮೊತ್ತದ ಮೇಲೆ ಭಾರತ ಸರ್ಕಾರವು ಸೂಚಿಸಿದಂತೆ ಇರುತ್ತದೆ.
ಎಜಿಎಂ ಅನ್ನು ವಿಸಿ/ಓಎವಿಎಂ ಮೂಲಕ ನಡೆಸಲಾಗುವುದು. ಎಜಿಎಂ ಸುಲಲಿತವಾಗಿ ನ ವ್ಯಕ್ತಪಡಿಸಲು / ಸ್ಪಷ್ಟನೆಗಳನ್ನು ಮುಂಚಿತವಾಗಿ ಕಳುಹಿಸಲು ಪ್ರೋತ್ಸಾಹಿಸಲಾಗುವುದು. ಅಂ	ತಹವುಗಳನ್ನು ಮುಂಚಿತವಾಗಿ ಆಗಸ್ಟ್ 10, 2023ರ ಗುರುವಾರ	ಆದಾಗ್ಯೂ, ಫಿರ್ಯಾದಿದಾರರು ಪ್ರತಿವಾದಿಗಳ ವಿರುದ್ಧ, ಸಿವಿಲ್ ಪ್ರಕಿಯಿ ಕೋಡ್ ನ ಸೆಕ್ಟನ್ 26ನ್ನು ಓದಿಕೊಂಡಂತೆ ಆದೇವ್ VII. ವಿಯುಗ್ಧು 1, ಗಲಿ, ವಿನ್ನು ನಿಗ್ಗಳನ್ನ	ಆದಾಗ್ಯೂ, ಐಟಿ ಕಾಯಿದೆಯ ಸೆಕ್ಷನ್ 90ರ ಪ್ರಕಾರ, ಅನಿವಾಸಿ ಷೇರುದಾರರು ಡಬಲ್ ತೆರಿಗೆ ತಪ್ಪಿಸುವ ಒಪ್ಪಂದದ (DTAA) ನಿಬಂಧನೆಗಳಿಂದ ನಿಯಂತ್ರಿಸಲ್ಪಡುವ ಆಯ್ಕೆಯನ್ನು ಹೊಂದಿರುತ್ತಾರೆ, ಇದನ್ನು ಭಾರತ ಮತ್ತು ತೆರಿಗೆ ನಿವಾಸದ ದೇಶಗಳ ನಡುವೆ ಮಲ್ಲಿಲೆಟೆರಲ್ ಇನ್ನಸ್ಟುಮೆಂಟ್ (ಉಪಕರಣ)ದೊಂದಿಗೆ (MLI) ಓದಲಾಗುತ್ತದೆ.
ಸಂಜೆ 5.00 (ಐಎಸ್ಟಿ)ರೊಳೆಗಾಗಿ ಅವರ ಹೆಸರು, ಪೋಲಿಯೋ ಸಂಖ್ಯೆಗಳು/ ಡಿಮ್ಸಾ Pramod.hegde@irco.comಗೆ ಮುಂಚಿತವಾಗಿ ಕಳುಹಿಸಬೇಕು. ಕಂಪನಿಯು ನಿಗದಿ	ತ ದಿನಾಂಕ ಮತ್ತು ಸಮಯದೊಳಗೆ ಸ್ವೀಕರಿಸಿದ ಪ್ರಶ್ನೆಗಳು/	ಆದೇಶ VII ನಿಯಮ 1 ರಲ್ಲಿ ನಿಮ್ಮ ವಿರುದ್ಧ ರೂ.1,62,557.00 (ರೂಪಾಯ ಒಂದು ಲಕ್ಷ ಆದರೆಗಳು ಸಾಗಿಗೆ ನಗು ನಂಗ ನರ್ಗೆಕ್ಕು ನಾವು	ಷೇರುದಾರರು ಅವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದ್ದರೆ, ಉದ್ದೇಶಕ್ಕಾಗಿ, ಅಂದರೆ, MLI ಜೊತೆಗೆ ಓದಿದ DTAA ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು, ಅನಿವಾಸಿ ಷೇರುದಾರರು ಈ ಕೆಳಗಿನವುಗಳನ್ನು ಒದಗಿಸಬೇಕಾಗುತ್ತದೆ:
		ಆರವಕ್ಷಿರಡು ಸಾವಿರದ ಐದು ನೂರ ಐವಕ್ಷೀಳು ಮಾತ್ರ) ದಿನಾಂಕ12.09.2020 ರಂತ ಜೊತೆಗೆ ಶೇ.12% ವಾರ್ಷಿಕ ಬರೆ ವುಸ್ತು ಮಾಡಿಕ ಚಿತ್ರುಗೊಂಡಿಗೆ ದಿನಾಂಕ	<ul> <li>1962 ರ ನಿಯಮ 37BC ಅಡಿಯಲ್ಲಿ ಸೂಚಿಸಲಾದ ಆದಾಯ ತೆರಿಗೆ ನಿಯಮಗಳು ಭಾರತೀಯ ಆದಾಯ ತೆರಿಗೆ ಅಧಿಕಾರಿಗಳು ನಿಗದಿಪಡಿಸಿದ ಪಾನ್</li> </ul>
ಸ್ಪಷ್ಟನೆಗಳನ್ನು ಮಾತ್ರ ಪರಿಗಣಿಸಲಾಗುವುದು ಮತ್ತು ಇವುಗಳಿಗೆ ಎಜಿಎಂ ಸಭೆಯಲ್ಲಿ ಮಾರು		ಬಡ್ಡಿ ಮತ್ತು ಮಾಸಿಕ ಚಕ್ರಬಡ್ಡಿಯೊಂದಿಗೆ ದಿಣಾಂಕ 13.09.2020ರಿಂದ ಪೂರ್ತಿ ಪಾವತಿಯ ದಿಣಾಂಕದವರೆಗೆ	ಕಾರ್ಡ್ ಪ್ರತಿಯನ್ನು ಷೇರುದಾರರಿಂದ ಸರಿಯಾಗಿ ದೃಢೀಕರಿಸುವುದು. • 2023-24 ಹಣಕಾಸು ವರ್ಷಕ್ಕೆ ಟ್ಯಾಕ್ಸ್ ರೆಸಿಡೆನ್ಸಿ ಸರ್ಟಿಫಿಕೇಟ್ ನಕಲು ಕಾಪಿಯನ್ನು ತೆರಿಗೆ ಅಧಿಕಾರಿಗಳಿಂದ ಪಡೆದು
	ಸಾಲ್- ರ್ಯಾಂಡ್ (ಇಂಡಿಯಾ) ಲಿಮಿಟೆಡ್ ಪರವಾಗಿ		
ಇಂಗರ	ಸಾಲ್- ರ್ಯಾಂಡ್ (ಇಂಡಿಯಾ) ಲಿಮಿಟೆಡ್ ಪರವಾಗಿ ಪಿ.ಆರ್. ಶುಭಕರ್ ರ್ಶೋರೇಟ್. ಹಣಕಾಸು ಮತ್ತು ಕಂಪನಿ ಕಾರ್ಯದರ್ಶಿ	ಮುಂದಿನ ಬಡ್ಡಿ ಮತ್ತು ಇತರ ಪರಿಹಾರಗಳ - ಮಾಲಿಗಾಗಿ ದಾವೆಯನ್ನು ಹೂಡಿದ್ದಾರೆ.	ಷೇರುದಾರರಿಂದ ಸರಿಯಾಗಿ ದೃಢೀಕರಿಸಲ್ಪಟ್ಟಿದೆ. "
ಇಂಗರ ದಿನಾಂಕ: ಜುಲೈ 17, 2023 ಪ್ರಧಾನ ವ್ಯವಸ್ಥಾಪಕ-ಕಾಣ ಸೂಚನೆ :-	ಪಿ.ಆರ್. ಶುಭಕರ್ ರ್ರೋರೇಟ್. ಹಣಕಾಸು ಮತ್ತು ಕಂಪನಿ ಕಾರ್ಯದರ್ಶಿ	ಮುಂದಿಕ ಬಡ್ಡಿ ಮತ್ತು ಇತರ ಪರಿಹಾರಗಳ ಮಾಲಿಗಾಗಿ ದಾವೆಯನ್ನು ಹೂಡಿದ್ದಾರೆ. ಈ ಮೂಲಕ ನಿಮಗೆ ದಿನಾಂಕ 18.08.2023ರಂದು ಬೆಳಿಗ್ಗೆ 11 ಘಂಟೆಗೆ ಖುದ್ದಾಗಿ ಅಥವಾ ನಿಮ್ಮ ಪ್ಲೀಡರ್/	<ul> <li>ಅಧಿಸೂಚನೆ ಸಂಖ್ಯೆ ಪ್ರಕಾರ ಎಲೆಕ್ಟಾನಿಕ್ ಫಾರಂ 10F ನೋಟಿಫಿಕೇಷನ್ ಸಂ. 03/2022 ದಿನಾಂಕ ಜುಲೈ 16, 2022 ರಂದು ಸೆಂಟ್ರಲ್ ಬೋರ್ಡ ಆಫ್ ಡೈರೆಕ್ಸ್ ಟ್ಯಾಕ್ಸ್ ಹೊರಡಿಸಿದೆ ಅಧಿಸೂಚನೆಯನ್ನು ಅಧಿಸೂಚನೆ–ಸಂ.–na-3-2022-systems.pdf (incometaxindia.gov.in)</li> </ul>
ಇಂಗರ ದಿನಾಂಕ: ಜುಲೈ 17, 2023 ಪ್ರಧಾನ ವ್ಯವಸ್ಥಾಪಕ-ಕಾಣ ಸೂಚನೆ :- ಭದ್ರತೆಗಳ ಹೊಂದಿರುವವರಿಗೆ ಎಂಸಿಎ ಸುತ್ತೋಲೆಗಳು ಮತ್ತು ಸೆಬಿ ಸುತ್ತೋಲೆ ಸೆಬಿ ಸ 105 ಹಾಗೂ ಇದರೊಂದಿಗೆ ಓದಿಕೊಳ್ಳಬೇಕಾದ ಲಿಸ್ಕಿಂಗ್ ನಿಯಂತ್ರಣ 2015ರ ನಿಯಂತ್ರ	ಪಿ.ಆರ್. ಶುಭಕರ್ ರ್ರೋರೇಟ್. ಹಣಕಾಸು ಮತ್ತು ಕಂಪನಿ ಕಾರ್ಯದರ್ಶಿ ರಿತ್ತೋಲೆಗಳಂತೆ ಹಾಗೂ ಕಂಪನಿಗಳ ಕಾಯಿದೆ 2013ರ ಕಲಂ ೨ 44(4)ರ (ಹೊಣೆಗಾರಿಕೆಗಳನ್ನು ಪಟ್ಟಿಮಾಡುವುದು ಮತ್ತು	ಮುಂದಿನ ಬಡ್ಡಿ ಮತ್ತು ಇತರ ಪರಿಹಾರಗಳ ಮಾಲಿಗಾಗಿ ದಾವೆಯನ್ನು ಹೂಡಿದ್ದಾರೆ. ಈ ಮೂಲಕ ನಿಮಗೆ ದಿನಾಂಕ 18.08.2023ರಂದು ಬೆಳಿಗ್ಗೆ 11 ಘಂಟೆಗೆ ಖುದ್ದಾಗಿ ಅಥವಾ ನಿಮ್ಮ ಪ್ಲೀಡರ್/ ವಕೀಲರ ಮೂಲಕ ಹಾಜರಾಗಿ ಕೋರಿದ ಪರಿಹಾರದ ಮೊತ್ತವನ್ನು ಯಾಕಾಗಿ ಮಂಜೂರು ಮಾಡಬಾರದು	<ul> <li>ಅಧಿಸೂಚನೆ ಸಂಖ್ಯೆ ಪ್ರಕಾರ ಎಲೆಕ್ಟಾನಿಕ್ ಫಾರಂ 10F ನೋಟಿಫಿಕೇಷನ್ ಸಂ. 03/2022 ದಿನಾಂಕ ಜುಲೈ 16, 2022 ರಂದು ಸೆಂಟ್ರಲ್ ಬೋರ್ಡ ಆಫ್ ಡೈರೆಕ್ಸ್ ಟ್ಯಾಕ್ಸ್ ಹೊರಡಿಸಿದೆ ಅಧಿಸೂಚನೆಯನ್ನು ಅಧಿಸೂಚನೆ–ಸಂ.–na-3-2022-systems.pdf (incometaxindia.gov.in)</li> </ul>
ಇಂಗರ ದಿನಾಂಕ: ಜುಲೈ 17, 2023 ಪ್ರಧಾನ ವ್ಯವಸ್ಥಾಪಕ-ಕಾನ ಸೂಚನೆ :- ಭದ್ರತೆಗಳ ಹೊಂದಿರುವವರಿಗೆ ಎಂಸಿಎ ಸುತ್ತೋಲೆಗಳು ಮತ್ತು ಸೆಬಿ ಸುತ್ತೋಲೆ ಸೆಬಿ ಸ 105 ಹಾಗೂ ಇದರೊಂದಿಗೆ ಓದಿಕೊಳ್ಳಬೇಕಾದ ಲಿಸ್ಟಿಂಗ್ ನಿಯಂತ್ರಣ 2015ರ ನಿಯಂತ್ರ ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ಅವಶ್ಯ ಕತೆಗಳಂತೆ ಪ್ರಾಕ್ಸಿ ನಮೂನೆಗಳನ್ನು ಕಳುಹಿ ಗಳ ನೇಮಿಸಬಹುದಾದ ಸೌಲಭ್ಯ ಇರುವುದಿಲ್ಲ ಮತ್ತೆ ಹೀಗಾಗಿ ಪ್ರಾಕ್ಸಿ ನಮೂನೆಗಳನ್ನು ಹ	ಪಿ.ಆರ್. ಶುಭಕರ್ ರ್ಯೋರೇಟ್. ಹಣಕಾಸು ಮತ್ತು ಕಂಪನಿ ಕಾರ್ಯದರ್ಶಿ ರತ್ತೋಲೆಗಳಂತೆ ಹಾಗೂ ಕಂಪನಿಗಳ ಕಾಯಿದೆ 2013ರ ಕಲಂ ಇ 44(4)ರ (ಹೊಣೆಗಾರಿಕೆಗಳನ್ನು ಪಟ್ಟಿ ಮಾಡುವುದು ಮತ್ತು ಸುವುದನ್ನು ಬಿಟ್ಟು ಬಿಡಲಾಗಿದೆ ಆದುದರಿಂದ ಸದಸ್ಯ ರಿಗೆ ಪ್ರಾಕ್ಸಿ	ಮುಂದಿನ ಬಡ್ಡಿ ಮತ್ತು ಇತರ ಪರಿಹಾರಗಳ ಮಾಲಿಗಾಗಿ ರಾವೆಯನ್ನು ಹೂಡಿದ್ದಾರೆ. ಈ ಮೂಲಕ ನಿಮಗೆ ದಿನಾಂಕ 18.08.2023ಕಂಡು ಬೆಳಿಗ್ಗೆ 11 ಘಂಟೆಗೆ ಖುದ್ದಾಗಿ ಅಥವಾ ನಿಮ್ಮ ಸ್ಲೀಡರ್/ ವಕೀಲರ ಮೂಲಕ ಹಾಜರಾಗಿ ಕೋರಿದ ಪರಿಹಾರದ ಮೊತ್ತವನ್ನು ಯಾಕಾಗಿ ಮಂಜೂರು ಮಾಡಬಾರದು ಎಂಬುದಕ್ಕೆ ಉತ್ತರಿಸಲು ಹಾಜರಾಗಲು ಆದೇಶಿಸಲಾಗಿದೆ. ಪರಿಹಾರ ಕೋರಿರುವ ಬಗ್ಗೆ ಗಮನ ಹರಿಸಿ. ವಿಫಲರಾದಲ್ಲಿ	<ul> <li>ಅಧಿಸೂಚನೆ ಸಂಖ್ಯೆ ಪ್ರಕಾರ ಎಲೆಕ್ಟಾನಿಕ್ ಫಾರಂ 10F ನೋಟಿಫಿಕೇಷನ್ ಸಂ. 03/2022 ದಿನಾಂಕ ಜುಲೈ 16, 2022 ರಂದು ಸೆಂಟ್ರಲ್ ಬೋರ್ಡ ಆಫ್ ಡೈರೆಕ್ಟ್ ಟ್ಯಾಕ್ಸ್ ಹೊರಡಿಸಿದೆ ಅಧಿಸೂಚನೆಯನ್ನು ಅಧಿಸೂಚನೆ–ಸಂ.–na-3-2022-systems.pdf (incometaxindia.gov.in) ಅಡಿಯಲ್ಲಿ ಓದಬಹುದಾದ ಫಾರಂ 10F ಅನ್ನು ಆದಾಯ ತೆರಿಗೆ ವೆಬ್'ಸೈಟ್'ನ ಇ–ಫೈಲಿಂಗ್ ಪೋರ್ಟಲ್ <u>https://www.incometax.gov.in/</u> <u>iec/foportal</u> ನಲ್ಲಿ ವಿದ್ಯುನ್ಮಾನವಾಗಿ ಪಡೆಯಬಹುದು.</li> <li>ಅನ್ವಯವಾಗುವ ತೆರಿಗೆ ಒಪ್ಪಂದಕ್ಕೆ ಅನುಗುಣವಾಗಿ ಭಾರತದಲ್ಲಿ ಯಾವುದೇ ಶಾಶ್ವತ ಸ್ಥಾಪನೆಯನ್ನು ಹೊಂದಿಲ್ಲದ ಷೇರುದಾರರಿಂದ ಸ್ವಯಂ</li> </ul>
ಇಂಗರ ದಿನಾಂಕ: ಜುಲೈ 17, 2023 ಪ್ರಧಾನ ವ್ಯವಸ್ಥಾಪಕ-ಕಾನ ಸೂಚನೆ :- ಭದ್ರತೆಗಳ ಹೊಂದಿರುವವರಿಗೆ ಎಂಸಿಎ ಸುತ್ತೋಲೆಗಳು ಮತ್ತು ಸೆಬಿ ಸುತ್ತೋಲೆ ಸೆಬಿ ಸ 105 ಹಾಗೂ ಇದರೊಂದಿಗೆ ಓದಿಕೊಳ್ಳಬೇಕಾದ ಲಿಸ್ಟಿಂಗ್ ನಿಯಂತ್ರಣ 2015ರ ನಿಯಂತ್ರ ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ಅವಶ್ಯ ಕತೆಗಳಂತೆ ಪ್ರಾಕ್ಷಿ ನಮೂನೆಗಳನ್ನು ಕಳುಹಿ	ಪಿ.ಆರ್. ಶುಭಕರ್ ರ್ಯೋರೇಟ್. ಹಣಕಾಸು ಮತ್ತು ಕಂಪನಿ ಕಾರ್ಯದರ್ಶಿ ರತ್ತೋಲೆಗಳಂತೆ ಹಾಗೂ ಕಂಪನಿಗಳ ಕಾಯಿದೆ 2013ರ ಕಲಂ ಇ 44(4)ರ (ಹೊಣೆಗಾರಿಕೆಗಳನ್ನು ಪಟ್ಟಿ ಮಾಡುವುದು ಮತ್ತು ಸುವುದನ್ನು ಬಿಟ್ಟು ಬಿಡಲಾಗಿದೆ ಆದುದರಿಂದ ಸದಸ್ಯ ರಿಗೆ ಪ್ರಾಕ್ಸಿ	ಮುಂದಿನ ಬಡ್ಡಿ ಮತ್ತು ಇತರ ಪರಿಹಾರಗಳ ಮಾಲಿಗಾಗಿ ಡಾವೆಯನ್ನು ಹೂಡಿದ್ದಾರೆ. ಈ ಮೂಲಕ ನಿಮಗೆ ದಿನಾಂಕ 18.08.2023ರಂದು ಬೆಳಿಗ್ಗೆ 11 ಘಂಟೆಗೆ ಖುದ್ದಾಗಿ ಅಥವಾ ನಿಮ್ಮ ಸ್ಲೀವರ್/ ವಕೀಲರ ಮೂಲಕ ಹಾಜರಾಗಿ ಕೋರಿದ ಪರಿಹಾರದ ಮೊತ್ತವನ್ನು ಯಾಕಾಗಿ ಮಂಜೂರು ಮಾಡಬಾರದು ಎಂಬುದಕ್ಕೆ ಉತ್ತರಿಸಲು ಹಾಜರಾಗಲು ಆದೇಶಿಸಲಾಗಿದೆ. ಪರಿಹಾರ ಕೋರಿರುವ ಬಗ್ಗೆ ಗಮನ ಹರಿಸಿ. ವಿಫಲರಾದಲ್ಲಿ ನಿಮ್ಮ ಅನುಬಸ್ಥಿಕಿಯಲ್ಲಿ ಸದರಿ ಡಾವೆಯನ್ನು ಕಾನೂನಿನ ಪ್ರಕಾರ ತೀರ್ಮಾನಿಕ ಲಾಗುವುದು ಎಂಬುದನ್ನು ಗಮನಿಸಿ.	<ul> <li>ಅಧಿಸೂಚನೆ ಸಂಖ್ಯೆ ಪ್ರಕಾರ ಎಲೆಕ್ಸಾನಿಕ್ ಫಾರಂ 10F ನೋಟಿಫಿಕೇಷನ್ ಸಂ. 03/2022 ದಿನಾಂಕ ಜುಲೈ 16, 2022 ರಂದು ಸೆಂಟ್ರಲ್ ಬೋರ್ಡ ಆಫ್ ಡೈರೆಕ್ಸ್ ಟ್ಯಾಕ್ಸ್ ಹೊರಡಿಸಿದೆ ಅಧಿಸೂಚನೆಯನ್ನು ಅಧಿಸೂಚನೆ–ಸಂ.–na-3-2022-systems.pdf (incometaxindia.gov.in) ಅಡಿಯಲ್ಲಿ ಓದಬಹುದಾದ ಫಾರಂ 10F ಅನ್ನು ಆದಾಯ ತೆರಿಗೆ ವೆಬ್ಸ್ಕೆಟ್ ನ ಇ–ಫೈಲಿಂಗ್ ಪೋರ್ಟಲ್ <u>https://www.incometax.gov.in/</u> <u>iec/foportal</u> ನಲ್ಲಿ ವಿದ್ಯುನ್ಮಾನವಾಗಿ ಪಡೆಯಬಹುದು.</li> </ul>
ಇಂಗರ ದಿನಾಂಕ: ಜುಲೈ 17, 2023 ಪ್ರಧಾನ ವ್ಯವಸ್ಥಾಪಕ-ಕಾನ ಸೂಚನೆ :- ಭದ್ರತೆಗಳ ಹೊಂದಿರುವವರಿಗೆ ಎಂಸಿಎ ಸುತ್ತೋಲೆಗಳು ಮತ್ತು ಸೆಬಿ ಸುತ್ತೋಲೆ ಸೆಬಿ ಸ 105 ಹಾಗೂ ಇದರೊಂದಿಗೆ ಓದಿಕೊಳ್ಳಬೇಕಾದ ಲಿಸ್ಟಿಂಗ್ ನಿಯಂತ್ರಣ 2015ರ ನಿಯಂತ್ರ ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ಅವಶ್ಯಕತೆಗಳಂತೆ ಪ್ರಾಕ್ಸಿ ನಮೂನೆಗಳನ್ನು ಕಳುಹಿ ಗಳ ನೇಮಿಸಬಹುದಾದ ಸೌಲಭ್ಯ ಇರುವುದಿಲ್ಲ ಮತ್ತೆ ಹೀಗಾಗಿ ಪ್ರಾಕ್ಸಿ ನಮೂನೆಗಳನ್ನು ಹ ಸೂಚನೆಗೆ ಲಗತ್ತಿಸುವುದಿಲ್ಲ.	ಪಿ.ಆರ್. ಶುಭಕರ್ ರ್ಯೋರೇಟ್. ಹಣಕಾಸು ಮತ್ತು ಕಂಪನಿ ಕಾರ್ಯದರ್ಶಿ ರಾತ್ತೋಲೆಗಳಂತೆ ಹಾಗೂ ಕಂಪನಿಗಳ ಕಾಯಿದೆ 2013ರ ಕಲಂ ಇ 44(4)ರ (ಹೊಣೆಗಾರಿಕೆಗಳನ್ನು ಪಟ್ಟಿ ಮಾಡುವುದು ಮತ್ತು ಸುವುದನ್ನು ಬಿಟ್ಟು ಬಿಡಲಾಗಿದೆ ಆದುದರಿಂದ ಸದಸ್ಯ ರಿಗೆ ಪ್ರಾಕ್ಸಿ ಎಗೂ ಹಾಜರಾತಿ ಚೀಟಿಗಳನ್ನು ಕಂಪನಿಯ 101ನೆಯ ಎಜಿಎಂ ng to advertisements in these columns. Kannada Prabha	ಮುಂದಿಕ ಬಡ್ಡಿ ಮತ್ತು ಇತರ ಪರಿಹಾರಗಳ ಮಾಲಿಗಾಗಿ ರಾವೆಯನ್ನು ಹೂಡಿದ್ದಾರೆ. ಈ ಮೂಲಕ ನಿಮಗೆ ದಿನಾಂಕ 18.08.2023ರಂದು ಬೆಳಿಗ್ಗೆ 11 ಘಂಟೆಗೆ ಖುದ್ದಾಗಿ ಅಥವಾ ನಿಮ್ಮ ಪ್ಲೀಡರ್/ ವಕೀಲರ ಮೂಲಕ ಹಾಜರಾಗಿ ಕೋರಿದ ಪರಿಹಾರದ ಮೊತ್ತವನ್ನು ಯುಕಾಗಿ ಮಂಜೂರು ಮಾಡಬಾರದು ಎಂಬುದಕ್ಕೆ ಉತ್ತರಿಸಲು ಹಾಜರಾಗಲು ಆದೇಶಿಸಲಾಗಿದೆ. ಪರಿಹಾರ ಕೋರಿರುವ ಬಗ್ಗೆ ಗಮನ ಹರಿಸಿ. ವಿಫಲರಾದಲ್ಲಿ ನಿಮ್ಮ ಅನುಖಸ್ಥಿತಿಯಲ್ಲಿ ಸದರಿ ದಾವೆಯನ್ನು ಕಾನೂನಿಕ	<ul> <li>ಅಧಿಸೂಚನೆ ಸಂಖ್ಯೆ ಪ್ರಕಾರ ಎಲೆಕ್ಟಾನಿಕ್ ಫಾರಂ 10F ನೋಟಿಫಿಕೇಷನ್ ಸಂ. 03/2022 ದಿನಾಂಕ ಜುಲೈ 16, 2022 ರಂದು ಸೆಂಟ್ರಲ್ ಬೋರ್ಡ ಆಫ್ ಡೈರೆಕ್ಟ್ ಟ್ಯಾಕ್ಸ್ ಹೊರಡಿಸಿದೆ ಅಧಿಸೂಚನೆಯನ್ನು ಅಧಿಸೂಚನೆ-ಸಂna-3-2022-systems.pdf (incometaxindia.gov.in) ಅಡಿಯಲ್ಲಿ ಓದಬಹುದಾದ ಫಾರಂ 10F ಅನ್ನು ಆದಾಯ ತೆರಿಗೆ ವೆಬ್ಸ್ಕೆಟ್ ಇ-ಫೈಲಿಂಗ್ ಪೋರ್ಟಲ್ <u>https://www.incometax.gov.in/iec/foportal</u> ನಲ್ಲಿ ವಿದ್ಯುನ್ಮಾನವಾಗಿ ಪಡೆಯಬಹುದು.</li> <li>ಅನ್ವಯವಾಗುವ ತೆರಿಗೆ ಒಪ್ಪಂದಕ್ಕೆ ಅನುಗುಣವಾಗಿ ಭಾರತದಲ್ಲಿ ಯಾವುದೇ ಶಾಶ್ವತ ಸ್ಥಾಪನೆಯನ್ನು ಹೊಂದಿಲ್ಲದ ಷೇರುದಾರರಿಂದ ಸ್ವಯಂ ಘೋಷಿಸುವುದು.</li> <li>ಅನಿವಾಸಿ ಷೇರುದಾರರಿಂದ ಲಾಭದಾಯಕ ಮಾಲೀಕತ್ವದ ಸ್ವಯಂ ಘೋಷಣೆ.</li> <li>IT Act ಅಡಿಯಲ್ಲಿ ಸೂಚಿಸಲಾದ ಯಾವುದೇ ಇತರ ದಾಖಲೆಗಳು ಅನ್ವಯಿಸಿದರೆ, ತೆರಿಗೆಗಳನ್ನು ಕಡಿತಗೊಳಿಸಲು, ತಡೆಹಿಡಿಯಲು</li> </ul>
ಇಂಗರ ದಿನಾಂಕ: ಜುಲೈ 17, 2023 ಪ್ರಧಾನ ವ್ಯವಸ್ಥಾಪಕ-ಕಾನ ಸೂಚನೆ :- ಭದ್ರತೆಗಳ ಹೊಂದಿರುವವರಿಗೆ ಎಂಸಿಎ ಸುತ್ತೋಲೆಗಳು ಮತ್ತು ಸೆಬಿ ಸುತ್ತೋಲೆ ಸೆಬಿ ಸ 105 ಹಾಗೂ ಇದರೊಂದಿಗೆ ಓದಿಕೊಳ್ಳಬೇಕಾದ ಲಿಸ್ಟಿಂಗ್ ನಿಯಂತ್ರಣ 2015ರ ನಿಯಂತ್ರ ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ಅವಶ್ಯಕತೆಗಳಂತೆ ಪ್ರಾಕ್ಸಿ ನಮೂನೆಗಳನ್ನು ಕಳುಹಿ ಗಳ ನೇಮಿಸಬಹುದಾದ ಸೌಲಭ್ಯ ಇರುವುದಿಲ್ಲ ಮತ್ತೆ ಹೀಗಾಗಿ ಪ್ರಾಕ್ಸಿ ನಮೂನೆಗಳನ್ನು ಹ ಸೂಚನೆಗೆ ಲಗತ್ತಿಸುವುದಿಲ್ಲ.	ಪಿ.ಆರ್. ಶುಭಕರ್ ರ್ಯೋರೇಟ್. ಹಣಕಾಸು ಮತ್ತು ಕಂಪನಿ ಕಾರ್ಯದರ್ಶಿ ರಾತ್ತೋಲೆಗಳಂತೆ ಹಾಗೂ ಕಂಪನಿಗಳ ಕಾಯಿದೆ 2013ರ ಕಲಂ ಇ 44(4)ರ (ಹೊಣೆಗಾರಿಕೆಗಳನ್ನು ಪಟ್ಟಿ ಮಾಡುವುದು ಮತ್ತು ಸುವುದನ್ನು ಬಿಟ್ಟು ಬಿಡಲಾಗಿದೆ ಆದುದರಿಂದ ಸದಸ್ಯರಿಗೆ ಪ್ರಾಕ್ಸಿ ನಾಗೂ ಹಾಜರಾತಿ ಚೀಟಿಗಳನ್ನು ಕಂಪನಿಯ 101ನೆಯ ಎಜಿಎಂ ng to advertisements in these columns. Kannada Prabha rinter, Publisher, Editor and Owner of Kannada Prabha	ಮುಂದಿನ ಬಡ್ಡಿ ಮತ್ತು ಇತರ ಪರಿಹಾರಗಳ ಮಾಲಿಗಾಗಿ ರಾವೆಯನ್ನು ಹೂಡಿದ್ದಾರೆ. ಈ ಮೂಲಕ ನಿಮಗೆ ದಿನಾಂಕ 18.08.2023ರಂದು ಬೆಳಿಗ್ಗೆ 11 ಘಂಟೆಗೆ ಖುದ್ದಾಗಿ ಅಥವಾ ನಿಮ್ಮ ಸ್ಲೀಡರ್/ ವಕೇಲರ ಮೂಲಕ ಹಾಜರಾಗಿ ಕೋರಿದ ಪರಿಹಾರದ ಮೊತ್ತವನ್ನು ಯಾಕಾಗಿ ಮಂಜೂರು ಮಾಡಬಾರದು ಎಂಬುದಕ್ಕೆ ಉತ್ತರಿಸಲು ಹಾಜರಾಗಲು ಆದೇಶಿಸಲಾಗಿದೆ. ಪರಿಹಾರ ಕೋರಿರುವ ಬಗ್ಗೆ ಗಮನ ಹರಿಸಿ. ವಿಫಲರಾದಲ್ಲಿ ನಿಮ್ಮ ಅನುವಸ್ಥಿತಿಯಲ್ಲಿ ಸದರಿ ದಾವೆಯನ್ನು ಕಾನೂನಿಕ ಪ್ರಕಾರ ತೀರ್ಮನಿನ ಲಾಗುವುದು ಎಂಬುದನ್ನು ಗಮನಿಸಿ. ನನ್ನ ಕ್ರೆಯಿಂದ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ದಿ. 28.06.2023 ರಂದು ನೀಡಲಾಗಿದೆ.	<ul> <li>ಅಧಿಸೂಚನೆ ಸಂಖ್ಯೆ ಪ್ರಕಾರ ಎಲೆಕ್ಟ್ರಾನಿಕ್ ಫಾರಂ 10F ನೋಟಿಫಿಕೇಷನ್ ಸಂ. 03/2022 ದಿನಾಂಕ ಜುಲೈ 16, 2022 ರಂದು ಸೆಂಟ್ರಲ್ ಬೋರ್ಡ ಆಫ್ ಡೈರೆಕ್ಸ್ ಟ್ಯಾಕ್ಸ್ ಹೊರಡಿಸಿದೆ ಅಧಿಸೂಚನೆಯನ್ನು ಅಧಿಸೂಚನೆ–ಸಂ.–na-3-2022-systems.pdf (incometaxindia.gov.in) ಅಡಿಯಲ್ಲಿ ಓದಬಹುದಾದ ಫಾರಂ 10F ಅನ್ನು ಆದಾಯ ತೆರಿಗೆ ವೆಬ್ಸ್ಟೆಟ್ ಇ ಇ–ಫೈಲಿಂಗ್ ಪೋರ್ಟಲ್ <u>https://www.incometax.gov.in/</u> <u>iec/foportal</u> ನಲ್ಲಿ ವಿದ್ಯುನ್ಮಾನವಾಗಿ ಪಡೆಯಬಹುದು.</li> <li>ಅನ್ವಯವಾಗುವ ತೆರಿಗೆ ಒಪ್ಪಂದಕ್ಕೆ ಅನುಗುಣವಾಗಿ ಭಾರತದಲ್ಲಿ ಯಾವುದೇ ಶಾಶ್ವತ ಸ್ಥಾಪನೆಯನ್ನು ಹೊಂದಿಲ್ಲದ ಷೇರುದಾರರಿಂದ ಸ್ವಯಂ ಫೋಷಿಸುವುದು.</li> <li>ಅನಿವಾಸಿ ಷೇರುದಾರರಿಂದ ಲಾಭದಾಯಕ ಮಾಲೀಕತ್ವದ ಸ್ವಯಂ ಘೋಷಣೆ.</li> </ul>



## 2002ರ ಸರ್ಫೇಸಿ ಕಾಯಿದೆಯ ಕಲಂ 13(2)ರಡಿ ಡಿಮಾಂಡ್ ನೋಟಿಸ್

ಆದಾಗ್ಯೂ ಕೆಳಕಂಡಂತೆ ತಿಳಿಸಲಾದ ಸಾಲಗಾರರು, ಸಹ-ಸಾಲಗಾರರು, ಜಾಮೀನುದಾರರು ಮತ್ತು ಅಡಮಾನದಾರರು ಆದ ನೀವು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ನಿಂದ, ನಿಮ್ಮಗಳ ಸ್ಥಿರ ಆಸ್ತಿಗಳನ್ನು ಅಡಮಾನ ಮಾಡಿ ಸಾಲಗಳನ್ನು ಪಡೆದಿರುತ್ತೀರಿ. ನೀವೆಲ್ಲಾ ಸಾಲ ತೀರಿಸದೇ ವಿಫಲರಾಗಿ ಸುಸ್ತಿಯಾದುದರಿಂದ ನಿಮ್ಮ ಸಾಲದ ಖಾತೆಯನ್ನು ನಿಷ್ಕಾರ್ಯ ಆಸ್ತಿ ಎಂಬುದಾಗಿ ವರ್ಗೀಕರಿಸಲಾಗಿದೆ, ಆದಾಗ್ಯೂ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಭದ್ರತಾ ಸಾಲಿಗರಾಗಿ, ಕಾಯಿದೆಯಡಿ ಮತ್ತು ಸದರಿ ಕಾಯಿದೆಯ ಕಲಂ 13(2) ಮತ್ತು 2002ರ ಭದ್ರತಾ ಹಿತಾಸಕ್ತಿ ನಿಯಮೆಗಳ ನಿಯಮ 2ರ ಜೊತೆಗೆ ಒದಗಿಬಂದ ಅಧಿಕಾರಗಳಂತೆ, ಕೆಳಕಂಡಂತಿರುವ ವಿವೆರಗಳ ಪಟ್ಟಿಯ ಕಾಲಂ ಸಂ.2ರಲ್ಲಿ ತಿಳಿಸಲಾದ ಸಾಲಗಾರರು/ ಸಹ-ಸಾಲಗಾರರು/ ಜಾಮೀನುದಾರರು/ಅಡಮಾನದಾರರುಗಳಿಗೆ ಡಿಮಾಂಡ್ ನೋಟೀಸ್ ಜಾರಿಮಾಡಿ ನೋಟೀಸ್ನಲ್ಲಿ ನಮೂದಿಸಲಾದ ಬಾಕಿ ಸಾಲದ ಮೊಬಲಗು ಮತ್ತು ತದನಂತರದ ಬಡ್ಡಿ ಸೇರಿದ ಮೊತ್ತವನ್ನು ಡಿಮಾಂಡ್ ನೋಟೀಸ್ ನ ದಿನಾಂಕದಿಂದ 60 ದಿನಗೊಳಗಾಗಿ ತೀರಿಸಬೇಕೆಂದು ಸೂಚಿಸಲಾಗಿತ್ತು. ಆದರೆ ಕೆಲವು ವಿವಿಧ ಕಾರಣಗಳಿಂದ ನೋಟೀಸ್ಗಳ ಸರ್ವ್ ಮಾಡಲಾಗಲಿಲ್ಲ.

ಕ್ರ.	ಸಾಲಗಾರ/ಸಹ-ಸಾಲಗಾರ/	ಸಾಲದ ಸಂಖ್ಯೆ		ಎನ್ಪಿಎ ಮತ್ತು	ಬಾಕಿ ಮೊತ್ತ ರೂ. / ಗಳಲ್ಲಿ			
	ಜಾಮೀನುದಾರ/	ಮತ್ತು ಸಾಲದ ಮೊತ್ತ	ಪರಿಮಾಣಕ್ಕೆ ಒಳಗಾಗುವ ಭದ್ರತಾ ಆಸ್ತಿಯ ವಿವರಣೆ	ಡಿಮಾಂಡ್ ನೋಟೀಸ್	ಕೆಳಕಂಡಂತೆ ಇದ್ದಂತೆ			
	ಅಡಮಾನದಾರರ ಹೆಸರು	ت ۲۰۰۰ م		ನ ದಿನಾಂಕ				
1	1) ಮೆ।। ಎಸ್ವಿ ಎಗ್	Loan Account	ಆಡಮಾನಿತ ಆಸ್ತಿ: ಆಸ್ತಿ-1: ಸಕಲ ಸಮಸ್ತವೂ ಸೇರಿದಂತೆ ಆಸ್ತಿಯ ನಿವೇಶನ ಸಂ. 19, (ಹತ್ತೊಂಭತ್ತು), ಅಸೆ		ರೂ. 18,75,519.57			
	ಮತ್ತು ಚಿಕನ್ ಸೆಂಟರ್,	No.	ಸ್ಮೆಂಟ್ ಹಳೇ ಸಂ. 11, ಹೊಸ ಸಂ. 11/234, ಲಕ್ಷ್ಮೀಪುರ ಗ್ರಾಮ, ಯಶವಂತಪುರ ಹೋಬಳಿ, ಬೆಂಗ		(ರೂಪಾಯಿ ಹದಿನೆಂಟು ಲಕ್ಷದ			
	ಇದರ ಪ್ರತಿನಿಧಿ ಮಾಲೀಕರು	-	ಳೂರು ಉತ್ತರ ತಾಲ್ಲೂಕು, ಅಳತೆ: ಪೂರ್ವದಿಂದ ಪಶ್ಚಿಮಕ್ಕೆ- 40 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ- 30	01-06-2023	ಎಪ್ಪತ್ತೈದು ಸಾವಿರದ ಐನ್ನೂರ			
		30198640002236			ಹತ್ತೊಂಭತ್ತು ರೂ. ಪೈಸೆ ಐವ			
	ಶ್ರೀಮತಿ ಅಂಭಿಕಾ ಮಹೇಶ್	&	ಸಂ. 12, ಉತ್ತರಕ್ಕೆ: ನಿವೇಶನ ಸಂ. 18, ದಕ್ಷಿಣಕ್ಕೆ: ನಿವೇಶನ ಸಂ. 20.	Demand	ತ್ತೇಳು ಮಾತ್ಯ) 06-07-2023			
	2) ಶ್ರೀಮತಿ ಅಂಭಿಕಾ	30199660000393	ಆಸ್ತಿ ಸಂ. 2: ಸಕಲ ಸಮಸ್ತವೂ ಸೇರಿದಂತೆ ಆಸ್ತಿಯ್ದೆ ನಿವೇಶನ ಸಂ. ಎ8, ಖಾತಾ ಸಂ. 57/11, ಅಸೆಸ್ಮೆಂಟ್		ರಂದು ಇದ್ದಂತೆ			
	ಮಹೇಶ್ ಮಾಲೀಕರು ಮೆ।।	Loan Amount:	ಸಂ. 57/ಪಿ11, (ಹಳೆಯದು ಸಂ. 57), ನಾಡಗೌಡಗೊಳ್ಳಹಳ್ಳಿ ಗ್ರಾಮ, ಬಿದರಹಳ್ಳಿ ಹೊಬಳಿ, ಬೆಂಗಳೂರು	Notice Date:	ω			
	ಎಸ್ವಿ ಎಗ್ ಮತ್ತು ಚಿಕನ್		ಪೂರ್ವ ತಾಲ್ಲೂಕು ಮತ್ತು ಅಳತೆ ಪೂರ್ವದಿಂದ ಪಶ್ಚಿಮಕ್ಕೆ (34+27)/2 ಅಡಿ, ಮತ್ತು ಉತ್ತರದಿಂದ ದಕ್ಷಿಣ					
	1	Rs.20,00,000/-	ಕ್ಕೆ: 40 ಅಡಿ, ಒಟ್ಟಾರೆ ಅಳತೆ 1220 ಚದರ ಅಡಿ, ಚಕ್ಕುಬಂದಿ: ಪೂರ್ವಕ್ಕೆ: ಎ ಸ್ಪೀಟ್ ರಸ್ತೆ, ಪಶ್ಚಿಮಕ್ಕೆ: ನಿವೇಶನ	13-07-2023				
	ಸೆಂಟರ್ ಅಲ್ಲದೇ: ಮೆ।। ಎಸ್ವ	&	ಸೆಂ. 814 ಮತ್ತು ಬಿ15, ಉತ್ತರಕ್ಕೆ: ನಿವೇಶನ ಸಂ. ಎ7, ದಕ್ಷಿಣಕ್ಕೆ: ನಿವೇಶನ ಸಂ. ಎ9.					
	ಎಗ್ ಮತ್ತು ಚಿಕನ್ ಸೆಂಟರ್, 🛛	Rs.3,60,000/-	ಆಸ್ತಿ: ಸಕಲ ಸಮಸ್ತವೂ ಸೇರದಂತೆ ಆಸ್ತಿಯ ನಿವೇಶನ ಸಂ. ಸಿ10, ಖಾತಾ ಸಂ. 57/11, ಅಸೆಸ್ಮೆಂಟ್					
	3) ಶ್ರೀ ಎಸ್ಬಿ ಮಹೇಶ್, 4)		ಸಂ. 57/ಪಿ11, (ಹಳೆಯದು ಸಂ. 57), ನಾಡಗೌಡಗೊಳ್ಳಹಳ್ಳಿ ಗ್ರಾಮ, ಬಿದರಹಳ್ಳಿ ಹೊಬಳಿ, ಬೆಂಗಳೂರು					
	ಶ್ರೀ ಎಸ್ಆರ್ ಕುಮಾರ ಸ್ರಾಮಿ		ಪೂರ್ವ ತಾಲ್ಲೂಕು ಮತ್ತು ಅಳತೆ ಪೂರ್ವದಿಂದ ಪಶ್ಚಿಮಕ್ಕೆ 30 ಅಡಿ, ಮತ್ತು ಉತ್ತರದಿಂದ ದಕ್ಷಿಣಕ್ಕೆ: 20 ಅಡಿ,					
			ಒಟ್ಟಾರೆ ಅಳತೆ 600 ಚದರ ಅಡಿ, ಚಕ್ಕುಬಂದಿ: ಪೂರ್ವಕ್ಕೆ: ನಿವೇಶನ ಸಂ. ಬಿ25, ಪಶ್ಚಿಮಕ್ಕೆ: ಸಿ ಸ್ಟೀಟ್ ರಸ್ತೆ,					
		5	ಉತ್ತರಕ್ಕೆ: ನಿವೇಶನ ಸಂ. ಸಿ9, ದಕ್ಷಿಣಕ್ಕೆ: ನಿವೇಶನ ಸಂ. ಸಿ11.					

ಆದುದುರಿಂದ ಕಲಂ ಸಂ.2ರಲ್ಲಿ ತಿಳಿಸಲಾದ ಸಾಲಗಾರರು/ಸಹ-ಸಾಲಗಾರರು/ಜಾಮೀನುದಾರರು ಮತ್ತು ಅಡಮಾನದಾರರುಗಳಿಗೆ ಸೂಚನೆ ನೀಡಿ ಕರೆ ನೀಡುವುದೇನೆಂದರೇ ಸಂಬಂಧಿಸಿದ ಸಾಲಗಾರರು/ಸಹಸಾಲಗಾರರ ಕಲಂ 6ರ ಎದುರಾಗಿ ಸೂಚಿಸಲಾದ ದಿನಾಂಕದಂದು ಬಾಕಿ ಇದ್ದಂತೆ ಮತ್ತು ಪಾವತಿಸಬೇಕೆಂಬುದಾಗಿ ಕಂಡು ಬಂದ ಕಲಂ 6ರಲ್ಲಿ ತೋರಿಸಿದಂತೆ ಬಾಕಿ ಮೊತ್ತವನ್ನು ಸೂಚನೆ ಪ್ರಕಟಿಸಿದ 60 ದಿನಗಳ ಒಳಗಾಗಿ ಪಾವತಿ ಮಾಡಲೇಬೇಕು. ಒಟ್ಟಾರೆ ಮೊತ್ತ ಜೊತೆಗೆ ತದನಂತರದ ಬಡ್ಡಿ ಮತ್ತು ಪಾವತಿಯಾಗುವ ದಿನಾಂಕದವರೆಗೆ ಪಾವತಿಸಬೇಕಾದ ಇತರೆಗಳನ್ನು ಸೇರಿದ ಬಾಕಿ ಸಾಲದ ಮೊತ್ತ ಪಾವತಿಯಾಗದೇ ಇದ್ದ ಪಕ್ಷದಲ್ಲಿ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಆದ ನಾವು ಕಲಂ 4 ರಲ್ಲಿ ತೋರಿಸಲಾದ ಆಸ್ತಿಗಳ ಮೇಲೆ ಭದ್ರತಾ ಹಿತಾಸಕ್ತಿಯನ್ನು ಜಾರಿ ಮಾಡುವ ಸಮಂಜಸ ಕ್ರಮ ಕೈಗೊಳ್ಳಲಾಗುವುದು ಅನಿವಾರ್ಯವಾಗುತ್ತದೆ. ಸದರಿ ಫೈನಾನ್ಷಿಯಲ್ ನ ಸಾಲಗಾರರ/ಸಹ-ಸಾಲಗಾರರ/ ಅಡಮಾನದರ ವಿರುದ್ಧ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಗೆ ಲಭ್ಯವಾಗುವ ಅಂತಹ ಹಕ್ಕುಗಳು ಮತ್ತು ಪರಿಹಾರಗಳ ಬಗ್ಗೆ ಪೂರ್ವಾಗ್ರಹವಿಲ್ಲದೇ ಈ ನೋಟೀಸನ್ನು ಹೊರಡಿಸಲಾಗಿದೆ. ನಿಮಗೆ ನೀಡುವ ಎಚ್ಚರಿಕೆಯೇನೇಂದರೇ ಸದರಿ ಕಾಯಿದೆಯ ಕಲಂ 13(13)ರಸ್ವಯ ನೀವು ಮೇಲಿನ ಭದ್ರತೆಯ ಬಗ್ಗೆ ಯಾವುದೇ ವ್ಯವಹಾರ ಮಾಡದಂತೆ/ ಭದ್ರತೆಯನ್ನು ವಿಲೇವಾರಿ ಮಾಡದಂತೆ ಅಥವಾ ಭದ್ರತಾ ಆಸ್ತಿಯನ್ನು ಭದ್ರತಾ ಸಾಲಿಗರ (ಸೆಕ್ಯೂರ್ಡ್ ಕ್ರೆಡಿಟರ್) ಪೂರ್ವಾನುಮತಿಯಿಲ್ಲದೇ ಮಾರಾಟ ಮಾಡದಂತೆ ಅಥವಾ ವರ್ಗಾಯಿಸದಂತೆ ಅಥವಾ ಇತರೆ ರೀತಿಯಲ್ಲಿ ಏನೂ ಮಾಡದಂತೆ ಪ್ರತಿಬಂಧಿಸಲಾಗಿದೆ.

ದಿನಾಂಕ: 18.07.2023, ಸ್ಥಳ: ಬೆಂಗಳೂರು

#### ಸಹಿ/- ಅಧಿಕೃತ ಅಧಿಕಾರಿ, ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಪರವಾಗಿ

ಹಣಕಾಸು ಕಾಯಿದೆ, 2021ರ ಪ್ರಕಾರ, ಸೆಕ್ಷನ್ 206AB ಅನ್ನು ಜುಲೈ 1, 2021 ರಿಂದ ಜಾರಿಗೆ ತರಲಾಗಿದೆ, ಇದರಲ್ಲಿ ಸ್ಪೆಸಿಫೈದ್ ಪರ್ಸನ್ (ನಿರ್ದಿಷ್ಟತೆಯ ವ್ಯಕ್ತಿ) ಎಂದು ವರ್ಗೀಕರಿಸಲಾದ ಷೇರುದಾರರಿಗೆ ಮಾಡಿದೆ ಪಾವತಿಗೆ ಹೆಚ್ಚಿನ ತೆರಿಗೆ ದರ (ನಿರ್ದಿಷ್ಟಪಡಿಸಿದ ದರಕ್ಕಿಂತ ಎರಡು ಪಟ್ಟು) ಅನ್ವಯಿಸುತ್ತದೆ. ಮೇಲಿನ ವಿಭಾಗದ ನಿಬಂಧನೆಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿದೆ. ಆದಾಗ್ಯೂ, ಅನಿವಾಸಿ ಷೇರುದಾರರು ಅಥವಾ ಅನಿವಾಸಿ FPI / FII, ಸೆಕ್ಷನ್ 206AB ನಲ್ಲಿ ಉಲ್ಲೇಖಿಸಿರುವ ಹೆಚ್ಚಿನ ತೆರಿಗೆ ದರವು ಅಂತಹ ಅನಿವಾಸಿಗಳು ಭಾರತದಲ್ಲಿ ಶಾಶ್ವತ ಸ್ಥಾಪಿತತೆಯನ್ನು ಹೊಂದಿಲ್ಲದಿದ್ದರೆ ಅನ್ವಯಿಸುವುದಿಲ್ಲ. ಮೇಲೆ ತಿಳಿಸಿದ ದಾಖಲೆಗಳನ್ನು RTA ವೆಜ್*ವೋ*ರ್ಟಲ್ನಲ್ಲಿ https://www.integratedindia.in/ExemptionFormSubmissionubl.aspx ನಲ್ಲಿ ಆಗಸ್ಟ್ 5, 2023ರ ಶನಿವಾರ, ದಂದು ಅಥವಾ ಮೊದಲು ಅಪ್**ಲೋ**ಡ್ ಮಾಡಬೇಕಾಗುತ್ತದೆ. ಷೇರುದಾರರು/ಸದಸ್ಯರು ಮೇಲೆ ಹೇಳಿದ ವೆಬ್ ಪೋರ್ಟಲ್ ಗೆ ಭೇಟಿ ನೀಡಲು ವಿನಂತಿಸಲಾಗಿದೆ. ಈ ವಿಷಯದ ಕುರಿತು ಹೆಚ್ಚಿನ ಸೂಚನೆಗಳು ಮತ್ತು ಮಾಹಿತಿಗಾಗಿ, ಆಗಸ್ಟ್ 5, 2023 ರ ಶನಿವಾರದ ನಂತರ ತೆರಿಗೆ ನಿರ್ಣಯ / ತೆರಿಗೆ ಕಡಿತ / ತೆರಿಗೆ ತಡೆಹಿಡಿಯುವಿಕೆ ವಿಷಯಗಳಿಗೆ ಸಂಬಂಧಿಸಿದಂತೆ ಮತ್ತು ಆಗಸ್ಟ್ 31, 2023 ರ ಗುರುವಾರರು ನೋಂದಾಯಿತ ಸದಸ್ಯರನ್ನು ಹೊರತುಪಡಿಸಿ ಬೇರೆ ವ್ಯಕ್ತಿಗೆ ಕ್ರಿಡಿಟ್ ಅನ್ನು ರವಾನಿಸಲು ವಿನಂತಿಸುವ ಸಂಬಂಧದಲ್ಲಿ ಷೇರುದಾರರಿಂದ ಯಾವುದೇ ಸಂವಹನವನ್ನು ಸ್ವೀಕರಿಸಲಾಗುವುದಿಲ್ಲ.

ಪುಸ್ತಕ ಮುಚ್ಚುವ ದಿನಾಂಕದಂದು RTA ಯಲ್ಲಿ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ತೆರಿಗೆಯನ್ನು (TDS) ಕಡಿತಗೊಳಿಸಲು ಕಂಪನಿಯು ಬದ್ಧವಾಗಿದೆ ಮತ್ತು ಟಿಡಿಎಸ್ ರಿಟರ್ನ್,ನ ಪರಿಷ್ಕರಣೆಗಾಗಿ ಯಾವುದೇ ವಿನಂತಿಯನ್ನು ಪರಿಗಣಿಸಲಾಗುವುದಿಲ್ಲ. ಫಾರಂ 26AS ನಲ್ಲಿ ತೆರಿಗೆ ಕ್ರಿಡಿಟ್ TDS ದರದ ಅನ್ವಯವು ಕಂಪನಿಗೆ ಅಥವಾ RTA ಗೆ ಸದಸ್ಯರು ಒದಗಿಸಿದ ವಿವರಗಳ ಅಗತ್ಯ ಪರಿಶೀಲನೆಗೆ ಒಳಪಟ್ಟಿರುತ್ತದೆ. ಅಕ್ಟೋಬರ್ 31, 2023 ರ ನಂತರ ಸದಸ್ಯರು ತಮ್ಮ ಲಾಗಿನ್ ರುಜುವಾತುಗಳನ್ನು TRACES https://tdscpc.gov.in/app/login.xhtml ಅಥವಾ ಆದಾಯದ ಇ-ಫೈಲಿಂಗ್ ವೆಬ್ಸೈಟ್ನಲ್ಲಿ ಲಾಗ್ ಇನ್ ಮಾಡುವ ಮೂಲಕ ಭಾರತದ ತೆರಿಗೆ ಇಲಾಖೆ ಬಗ್ಗೆ https://incometax.gov.in/home ನಲ್ಲಿ ವೀಕ್ಷಿಸಬಹುದು.

TDS ಮೇಲಿನ ಸಂವಹನವು ಕಾನೂನಿನ ನಿಬಂಧನೆಗಳನ್ನು ಸಾರಾಂಶದ ರೀತಿಯಲ್ಲಿ ಮಾತ್ರ ಹೊಂದಿಸುತ್ತದೆ ಮತ್ತು ಎಲ್ಲಾ ಸಂಭಾವ್ಯ ತೆರಿಗೆ ಪರಿಣಾಮಗಳ ಸಂಪೂರ್ಣ ಎಶ್ಲೇಷಣೆ ಅಥವಾ ಲಿಸ್ಟಿಂಗ್ ನಲ್ಲಿರಬಾರದು. ಸದಸ್ಯರು / ಷೇರುದಾರರು ಅವರಿಗೆ ಅನ್ವಯಿಸಬಹುದಾದ ತೆರಿಗೆ ನಿಬಂಧನೆಗಳಿಗಾಗಿ ತಮ್ಮದೇ ತೆರಿಗೆ ಸಲಹೆಗಾರರೊಂದಿಗೆ ಸಮಾಲೋಚಿಸಲು ಸಲಹೆ ನೀಡಲಾಗುತ್ತದೆ.

ನೋಟಿಸ್ನನಲ್ಲಿ ಉಲ್ಲೇಖಿಸಲಾದ ಎಲ್ಲಾ ದಾಖಲೆಗಳು ವಿದ್ಯುನ್ಮಾನ ತಪಾಸಣೆಗೆ ಯಾವುದೇ ಶುಲ್ಕವಿಲ್ಲದೆ ಸದಸ್ಯರಿಂದ ನೋಟೀಸ್ ಚಲಾವಣೆಯ ದಿನಾಂಕದಿಂದ AGM ದಿನಾಂಕದವರೆಗೆ ಅಂದರೆ ಆಗಸ್ಟ್ 10, 2023 ರವರೆಗೆ ಲಭ್ಯವಿರುತ್ತವೆ. ಅಂತಹ ದಾಖಲೆಗಳನ್ನು ಪರಿಶೀಲಿಸಲು ಬಯಸುವ ಸದಸ್ಯರು ಕಂಪನಿಯ ಇಮೇಲ್ ಐಡೀ ublinvestor@ubmail.com ಗೆ ಇ–ಮೇಲ್ ಕಳುಹಿಸಬಹುದು.

ಇಪ್ಪತ್ಕಾಲ್ಕನೇ ಎಜಿಎಂ ಸೂಚನೆಯನ್ನು ಷೇರುದಾರರಿಗೆ ಅವರ ನೋಂದಾಯಿತ ಇಮೇಲ್ ಐಡಿಯಲ್ಲಿ ಅನ್ವಯವಾಗುವ ಕಾನೂನುಗಳಿಗೆ ಅನುಗುಣವಾಗಿ ಕಳುಹಿಸಲಾಗಿದೆ.

ವೀಡಿಯೊ ಕಾನ್ಸರೆನ್ಸಿಂಗ್ (ವಿಸಿ) ಅಥವಾ ಇತರೆ ದೃಶ್ಯ ಶ್ರವಣ ಮಾಧ್ಯಮದ (ಓಎವಿಎಂ) ಮೂಲಕ ವಾರ್ಷಿಕ ಮಹಾಸಭೆಗೆ (ಎಜಿಎಂ)ಗೆ ಹಾಜರಾಗಲು ನಾವು ಎಲ್ಲಾ ಸದಸ್ಯರನ್ನು ವಿನಂತಿಸುತ್ತೇವೆ.

> ಮಂಡಳಿಯ ಆದೇಶದ ಮೇರೆಗೆ, スむ/-ಅಮಿತ್ ಖೇರಾ

ಕಂಪನಿ ಕಾರ್ಯದರ್ಶಿ ಮತ್ತು ಅನುಸರಣೆ ಅಧಿಕಾರಿ







ಸ್ಥಳ : ಬೆಂಗಳೂರು

ದನಾಂಕ : ಜುಲೈ 17, 2023

